

ಎರಡು ವಿಶೇಷವಾದ ಷ್ಟೋಷಣೆಗಳು

(16:13-20)

ತೀಳತನು ಯೇಸುವನ್ನು ದೇವರ ಕುಮಾರನೆಂದು ಅಲಕೆ ಮಾಡಿದ್ದ ಗುರುತರವಾಗಿ ಶ್ರಾಮುಖುವಾಗಿದೆ. ಸುವಾರ್ತೆಯ ಯೇಸುವನ್ನು ಹೆಸ್ಪೀಯನು, ದಾಬಿಳದನ ಕುಮಾರನು ಎಂದು ಗುರುತಿಸುವದರ ಮೂಲಕ ತ್ರಾರಂಭವಾಗುತ್ತದೆ (1:1, 16, 17, 20, 23). ಯೇಸು ತೀಳನು ದೀಕ್ಷಾನ್ತಾನ ತೆಗೆದುಕೊಂಡ ನಂತರ, ದೇವರು ಆತನನ್ನು ತನ್ನ ಕುಮಾರನೆಂದು ಒಟ್ಟಿಕೊಂಡನು (3:17). ನಾನಿಕರ್ನಾದ ಯೋಹಾನನು ತೀಳನು ದಾಲಿಯನ್ನು ಸಿದ್ಧಮಾಡಿದನು (3:11, 12), ಆದರೆ ನಂತರ ಆತನು ಯೇಸು ನಿಜವಾಗಿಯು ಆತನೇ ಆಗಿದ್ದಾನೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಬಯಸಿದನು (11:2-6). ಸಮಾಹವು ಅನೇಕಾವತೀ ಯೇಸುವಿನ ಹೋಳಿನೆ ಮತ್ತು ಅದ್ಯತಗಿಂದಾಗಿ ಬೆರಾಗುತ್ತಿದ್ದು (4:24, 25; 7:28, 29; 9:31, 33; 13:54; 15:31). ಕೆಲವರು ಆತನನ್ನು ತಿರಸ್ತಲಿಸಿದರು - ಬಿಶೇಷವಾಗಿ ಆತನ ಸ್ವಂತ ಲಿರಾದ ನಜರೇತಿನಳ್ಳಿ (13:57), ಮತ್ತು ಧಾರ್ಮಿಕ ನಾಯಕರು (9:3; 12:24). ಇತರರು ಆತನ ದಾಬಿಳದನ ಕುಮಾರನೆಂದು ಪ್ರಕಟಿಸಿದರು (9:27; 12:23; 15:22). ಸಮುದ್ರವನ್ನು ಶಾಂತಗೊಳಿಸಿದ ನಂತರ ಶಿಷ್ಯರು ತಾವೇ ಯೇಸುವನ್ನು ಆತನ ವೃತ್ತಿತ್ವದ ಕುಲಿತಾಗಿ ಪ್ರತ್ಯೇಕಿಸಿದರು: “ಈ ಮನುಷ್ಯನು ಎಂಥವನಾಗಿರಬೇಕು, ಗಾಜಯೂ ಮತ್ತು ಸಮುದ್ರವು ಆತನ ಮಾತುಗಳಿಗೆ ಬಿಧೀಯತೆ ತೋಲನ್ನುತ್ಪಳ್ಳಾ?” (8:27). ಆತನು ನೀಲನ ಮೇಲೆ ನಡೆದ ನಂತರ, ಆಳ್ಳಯುದಿಂದ, “ಈತನು ನಿಜವಾಗಿಯೂ ದೇವತುಮಾರನು!” ಎಂದು ಹೇಳಿದರು (14:33). ಈ ಪ್ರಕಟಣೆಯ ಶಾಂತವಾದ ವಾತವರಣದಲ್ಲಿ ಸಂಭಬಿಸಿದ ತೀಳತನು ಉತ್ತಮವಾದ ಅರಿಕೆಯ ಶ್ರಾವಣಾಯಿಯಾಗಿದೆ.

ತೇತ್ತನು: “ನಿಂನು ತೀಳನು” (16:13-16)

¹³ಯೇಸು ಫಿಅಷ್ಟನಕ್ಯೆನರ್ಪೈಯ ಎಂಬ ಹಣ್ಣಣದ ಶ್ರಾಂತ್ಯಕ್ಕೆ ಬಂದಾಗ - ಜಿನರು ಮನುಷ್ಯಕುಮಾರನೆಂಬ ನಷ್ಟನ್ನು ಯಾರು ಅನ್ನಿತ್ಯಾರೆ ಎಂದು ತನ್ನ ಶಿಷ್ಯರನ್ನು ಕೇಳಿದ್ದಕ್ಕೆ ¹⁴ಅವರು - ನಿನ್ನನ್ನು ಕೆಲವರು ನಾನಿಕರ್ನಾದ ಯೋಹಾನನು ಅನ್ನಿತ್ಯಾರೆ, ಕೆಲವರು ಎಷ್ಟಾಯನು ಅನ್ನಿತ್ಯಾರೆ, ಬೇರೆ ಕೆಲವರು ಯೆರೆಬಿಯನು, ಇಲ್ಲವೇ ತ್ರೈಬಿಂಬಿತಳ್ಳಿ ಒಬ್ಬನು ಅನ್ನಿತ್ಯಾರೆ ಎಂದು ಹೇಳಿದರು. ¹⁵ಆತನು ಅವರನ್ನು - ಆದರೆ ನೀವು ನಷ್ಟನ್ನು ಯಾರನ್ನುತ್ತಿಂದ ಎಂದು ಕೇಳಲಾಗಿ ¹⁶ಸಿಂಹವೇಳನ್ ಹೇಳುತ್ತಿನು - ನಿನು ಬರಬೇಕಾಗಿರುವ ತೀಳನು, ಜೀವನ್ಸ್ವರೂಪನಾದ ದೇವರ ಕುಮಾರನು ಎಂದು ಉತ್ತರಿಕೊಂಡಿನ್ನು.

ಪಜನ 13. ಬೆತ್ತಾಯಿದ ಸಮುದ್ರದ ದಂಡೆಗೆ (ಮಾರ್ಕ 8:22), ಗಳಿಳಾಯ ಸಮುದ್ರದ ಶ್ರಾವಣಾಗಕ್ಕೆ ಬಂದ ತರುವಾಯ (16:5), ಯೇಸು ಮತ್ತು ಆತನ ಶಿಷ್ಯರು ಸುಮಾರು ಇಷ್ಟತ್ವೆಯ ಮೈಲಿಗಳಷ್ಟು ಉತ್ತರದ ಫಿಅಷ್ಟನಕ್ಯೆನರ್ಪೈಯ ಹಣ್ಣಣಕ್ಕೆ ತ್ರಯಾಣ ಮಾಡಿದರು. ಮಾರ್ಕ 8:27ರಲ್ಲ “ಜಲ್ಲಿ” ಎನ್ನುವ ಬದಲಾಗಿ “ಗ್ರಾಮಗಳು” ಎಂದು ಹೇಳಲಾಗಿದೆ. ಈ ಕ್ಷೇತ್ರದ ಬ್ಯಾಗ್ಲಿಕ್, ಯೋದಾನ ನದಿಯ ಒಂದು ಹಣ್ಣಿವಾಜಯಂತೆ ಕಾಯಿ ಮಾಡಿದೆ.¹ ಇದು

ಹೆಚ್ಚೋನ ಬೆಳ್ಳದ ಅಡಿಯಲ್ಲ ಸ್ಥಾಪಿತವಾಗಿದೆ. ಇದು ಹಳೆ ಒಡಂಬಡಿಕೆಯ ಇನ್ನಾಯೀಲ್ ದೇಶದ ಉತ್ತರ ದಂಡೆಯ ಮೇಲೆ ಸ್ಥಾಪಿತವಾಗಿರುವ ದಾನಾ ಪಟ್ಟಣದ ಸಮೀಕಷದಿಳಿದೆ. ಉತ್ತರದಲ್ಲಿರುವ ಈ ಸ್ಥಳವು ಒಂದು ನಾಣ್ಣಿಡಿಯಂತೆ “ದಾನದಿಂದ ಬೆಂಬೆಬೆ”² ಎಂದು ಹೇಳಲಾಗುತ್ತದೆ. ಇದು ನಂತರಾಣ ಇನ್ನಾಯೀಲನ್ನು ತುಸಿದಿಸುತ್ತದೆ.³

ಹಳೆ ಒಡಂಬಡಿಕೆಯ ಈ ಸ್ಥಳ ಬಾಳಿನ ಆರಾಧನೆಗೆ ಹೆಸರಾಗಿತ್ತು (ಯೆಹೋಜುವ 11:17; ನಾಯಿನ್ನಾರ್ಥಕರು 3:3; 1 ಖ್ರಾವೆಕಾಲವ್ಯತ್ತಾರ್ಥ 5:23). Hellenistic ಕಾಲವಧಿಯಲ್ಲಿ ಪಟ್ಟಣಕ್ಕೆ “Paneas” ಅಥವಾ “panias” ಎಂದು ಕರೆಯುತ್ತಿದ್ದರು. ಗೋಪುರಗಳು ರ್ವೀಕ್ ದೇವತೆಯಾದ ಹಾನಾನ್ ಗೌರವಾರ್ಥವಾಗಿ ತೆತ್ತಲ್ಪಟ್ಟವು. ಮತ್ತು ಕಾಲ್ಪನಿಕ ಕಥೆ ಆತನು ಸಮೀಕಷದ ಗುಹೆಯಲ್ಲಿ ಜನ್ಮತಾಜದನು ಎಂದು ಹೇಳುತ್ತಿದ್ದವು. ಹಾನಾನನ್ನು ಅರ್ಥ ಮೇಲೆ ಮತ್ತು ಅರ್ಥ ಮನುಷ್ಯನನ್ನಾಗಿ ಜಿತ್ತಿಸಲಾಗಿದೆ. ಆತನು ಘಲವತ್ತತೆ ಮತ್ತು ವಂಂತ ಖಿತುವಿಗೆ ನಂಬಂಧಿಸಿದವನಾಗಿದ್ದಾನೆ, ಆತನು ಕುರುಬರ, ಹಿಂಡುಗಳು, ಹೊಲಗಳ, ತೋಪುಗಳ ಮತ್ತು ಅರಣ್ಯಗಳ ದೇವರಾಗಿದ್ದಾನೆ.

ಉಪರಾಜನಾದ ಫಿಅಪ್ಸನು Augustus Caesar ಹೆಸರನ್ನು “ಕ್ಯೆನರ್ಪೆಯ” ಎಂದು ಇದಕ್ಕೆ ಕೊಟ್ಟಿನು,⁴ ನಂತರ ಆತನು ತನ್ನ ಗೌರವಾರ್ಥವಾಗಿ ಮತ್ತು ಅರನ್ನು ಇನ್ನೊಂದು ಕ್ಯೆನರ್ಪೆದಿಂದ ಪ್ರಕ್ರೋಣಿಸಲು ಇದಕ್ಕೆ “ಫಿಅಪ್ಪಿ” ಎಂದು ಸೇಲಿಸಿದನು, ಇದು ಮೆಡಿಟರೇನಿಯನ್ ಸಮುದ್ರದ ದಂಡೆಯಲ್ಲಿ ಒಂದು ಶೈಂಷವಾದ ಬಂದರಾಗಿತ್ತು (ಅಪ್ರೋಸ್ತರ ಕೃತ್ಯೆಗಳು 8:40; 12:19; 23:33).⁵ ಕ್ಯೆನರ್ಪೆಯ ಫಿಅಪ್ಪಿ ಇದು Augustus Caesar ಗೌರವಾರ್ಥವಾಗಿ ಹೆಚ್ಚಾದನು ಕಟ್ಟದ ದೇವಾಲಯವನ್ನು ಒಳಗೊಂಡಿತ್ತು.⁶ ಅದೇ ಸಮಯದಲ್ಲಿ ಪಟ್ಟಣವು ಹೂಮುಖ್ಯವಾಗಿ ಅನ್ಯಾದುತ್ತದೆಯಂದ ತಂಜತ್ತ, ಯೆಹೋಧ್ಯರು ನಹ ಸ್ವಲ್ಪ ಜನನಂಬ್ಯೆಯಲ್ಲಿ ಅಲ್ಲ ಹಾಸಿನುತ್ತಿದ್ದರು.⁷

ಯೇಂನು ಹರಲೇಕರಾಜ್ಯ ಬರುವದೆಂದು ತುಕಟಿನಲು ಈ ಸ್ಥಳವನ್ನು ಅಯ್ಯುಕೊಂಡನೆಂಬುದು ಎಷ್ಟು ಹಾಸ್ಯಸ್ವದವಾಗಿದೆ! ಆ ಸ್ಥಳವನ್ನು ಅತ್ಯಂತ ಬಲಶಾಲಿಯಾದ ಅರನಸಿಗೆ ಸಮರ್ಪಿಸಲಾಗಿತ್ತು. ಯೇಂನು ತನ್ನ ಸ್ವಂತ ರಾಜ್ಯ, ಸಭೆಯ ಕುಲತಾಗಿ ಮಾತನಾಡುತ್ತಿದ್ದಾನೆ, ಅದು ಲೋಕಿಕ ನಾಮೂಜ್ಯವನ್ನು ಕೇಲವೇ ವರ್ಣಿಗಳಲ್ಲಿ ಅವಲಿಸಿಕೊಳ್ಳಲಿಪುದಾಗಿತ್ತು. ಬರಾತ್ರಿರುವ ಆತನ ರಾಜ್ಯವು ದಾಸಿಯೇಲ 2:44, 45ರಲ್ಲಿರುವ ತ್ವಾದನೆಯನ್ನು ನೆರವೆಲಿನುವದಾಗಿತ್ತು.

ಅವರು ಕ್ಯೆನರ್ಪೆ ಫಿಅಪ್ಪಿಯ ಸುತ್ತಾನ ಕ್ಷೇತ್ರವನ್ನು ತುವೇಶಿಸುವಾಗ, ಯೇಂನು ತನ್ನ ಹಿಂಬಾಲಕಲಿಗರ, ಜನರು ಮನುಷ್ಯತ್ವಮಾರನೆಂಬ ನಷ್ಟನ್ನು ಯಾರು ಅನ್ನುತ್ತಾರೆ? ಎಂದು ಕೇಳಿದನು. “ಮನುಷ್ಯಕುಮಾರನು” ಎಂಬ ಹದತ್ತಯೋಗವನ್ನು ದಾಸಿಯೇಲನು ತ್ವಾದಿನಲ್ಪಟ್ಟ ಮೆಲ್ಲಿಸಿಯನು ಕುಲತಾಗಿದೆ (ದಾಸಿಯೇಲನು 7:13). ತ್ವಾದಿಯಾದ ಯೆಹೋಜ್ಯೇ ಲಿನಿಗೆ ದೇವರು ಸಿಂಡಿದ ವಾತ್ಯಗಳ ಕೇಳಲ “ಮನುಷ್ಯ” ಎಂದು ಅರ್ಥವನ್ನು ನಿಂಡುತ್ತದೆ. ಇದರ ಅರ್ಥ ಲೋಕದಲ್ಲಿ ಜಿಸಿಸಿದವನು. ಈ ತಲೆಬರಹವನ್ನು ಅನೇಕಾವರ್ತಿ ತನ್ನನ್ನು ಉಲ್ಲೇಖನುವದಕ್ಕಾಗಿ, ತನ್ನ ಮಾನವತೆಗೆ ಒತ್ತು ನಿಂಡುವದಕ್ಕಾಗಿ ಯೇಂನು ಉಪಯೋಗಿ ನುತ್ತಾನೆ (8:20ರ ಮೇಲೆನ ವಾಖ್ಯಾನ ಸೋಡಿಲ). ತನ್ನ ವೃತ್ತಿಪ್ರದ ಕುಲತು ಅನೇಕ ಉಹಾತ್ಮೇಳಗಳು ಆತನನ್ನು ಸುತ್ತುಪರೆದಿದ್ದಿಲಂದ ಆತನು ನಿಸ್ಸಂದೇಹವಾಗಿ ಈ ತ್ವಾದನ್ನು ಕೇಳಿದನು.

ಪಂಥ 14. ಹೂರಂಭದಲ್ಲ, ಶಿಷ್ಯರು ಕೇಲವರು ಸ್ಥಾನಿಕನಾದ ಯೋಹಾನನು ಅನ್ನುತ್ತಾರೆ ಎಂದು ಉತ್ತರಿಸಿದರು. ಈ ಮೋದಲು ಗಮನಿಸಿದಂತೆ ಅವರಲ್ಲ, ಅಂತಿಹನ್ ಹೆಚ್ಚಾದನು ಇದ್ದನು. ಈತನು ಯೇಂನು ಸತ್ತುಪರೆಂಬಿಂದ ಎಷ್ಟು ಬಂದ ಸ್ವಾಸಿಕನಾದ ಯೋಹಾನನಾಗಿದ್ದಾನೆ ಎಂದು ನಂಜಿದನು, ಯೇಂನು ಅದ್ವಿತವಾದ ಬಲವನ್ನು

ಹೊಂದಿಕೊಂಡಿದ್ದಾನೆಂಬ ದೃಷ್ಟಿಕೋನಕ್ಕೆ ಕಾರಣವಾಯಿತು (14:2ರ ಮೇಲೆನ ವ್ಯಾಖ್ಯಾನ ನೋಡಿಲಿ).

ಅನ್ನು ಕೆಲವರು ಆತನು ಎಲೆಯನೆಂದು ತಿಜಿದಿದ್ದರು. ಬಹುಶಃ ಅವರ ಜಿವನ ಶೈಲಿಯೇ ಆಗಿರಬಹುದು, ಮತ್ತು ಅವರ ಸಂದೇಶಗಳ ಸ್ಥಳ ಮಣಿಗೆ ಹೊಳೆಣಿಸೆ ಇರಬಹುದು. ಇನ್ನೂ ಹೆಚ್ಚಾಗಿ, ಪ್ರವಾದಿಯಾದ ಮಲಾಕಿಯನು ಎಲೆಯನು ಬರುವವನಿದ್ದಾನೆ ಎಂದು ಪ್ರವಾದಿಸಿದನು (ಮಲಾಕಿ 4:5). ಯೇಸು ಈ ಪ್ರವಾದನೆಯನ್ನು ಎಲೆಯನು ಸ್ವಾಧಿಕರಣದ ಯೋಹಾನನ ರಾಹತದಲ್ಲಿ ಬಂದಿದ್ದಾನೆ ಎಂದು ಹೇಳಿದನು (ಮತ್ತಾಯ 11:14ರ ಮೇಲೆನ ವ್ಯಾಖ್ಯಾನವನ್ನು ನೋಡಿಲಿ).

ಅನ್ನು ಕೆಲವರು ಯೇಸು ಯೀರೆಬಿಯನಾಗಿದ್ದಾನೆಂದು ಅಲೋಚಿಸಿದರು. ಬಹುಶಃ ಯೇಸು ಮತ್ತು ಹಳೆ ಒಡಂಬಡಿಕೆಯ ಪ್ರವಾದಿಗಳಲ್ಲಿರುವ ಆಳ್ವಿಕರವಾದ ಹೊಳೆಯೆ ಎಂದರೆ ಜನರ ಕುಲತು ಇರುವ ಕಳಕಳ. ಯೀರೆಬಿಯನು “ಅಳುವ ಪ್ರವಾದಿ” ಎಂದು ಗುರುತಿಸಲ್ಪಟ್ಟನು. ಆತನು ತನ್ನ ಜನರ ಹಾಹಗಳಾಗಿ ಅತ್ಯನ್ತ ಮತ್ತು ಹಳ್ಳಿತಾಹ ಹಡುವಲ್ಲಿ ವಿಫಲರಾದಾಗ ಪ್ರಲಾಹಗಳ ಗ್ರಂಥವನ್ನು ಬರೆದನು. ಯೇಸು ಬಹಿರಂಗವಾಗಿ ಅತ್ಯನ್ತ ಮತ್ತು “ಮನುಷ್ಯರ ನಂತರಿಂದಿನ ಮತ್ತು ದುಃಹಿಗಳನ್ನು ನಹಿಸಿಕೊಂಡನು” (ಯೋಹಾಯ 53:3). ಆತನು ಯೀರೆನಲೇಖಿನ ನಾಜನವನ್ನು ಚೋಡಲೇ ಹೇಳಿದ್ದನು (ಮತ್ತಾಯ 24:1-28) ಮತ್ತು ಜನರ ಹಳ್ಳಿತಾಹ ಹಡಲು ವಿಫಲರಾದ್ದಲಿಂದ ಆ ಹಣ್ಣಿಂತಾಗಿ ಕಣ್ಣೀಲಿಂಟನು (ಲೂಕ 19:41). ಯೀರೆಬಿಯನು ಮತ್ತು ಯೇಸು ಯೀಹಾದ್ಯ ನಾಯಕರ ಕೈಯಲ್ಲ ಕೆಳ್ಳಿವನ್ನು ಅನುಭವಿಸಿದರು.

ಯೇಸುವಿನ ಈ ಹಂತದ ನೇಮೆಯಲ್ಲ ಈ ಕೆಲವೋಂದು ನಂತರಿಗಳ ಇನ್ನೂ ನಡೆಯೆಡೆ ಇದ್ದ ನಂತರಭಾರತಾಲ್ಲಿ, ಅವರ ಯೇಸುವನ್ನು ಯೀರೆಬಿಯನೊಂದಿಗೆ ಏಕ ಹೊಳೆಯಿಸಿದರು? ಯೀರೆಬಿಯನ ಮರಣವನ್ನು ನಕ್ಯತೇಣದಲ್ಲಿ ದಾಖಲಣದೆ ಇರುವದಲಿಂದ, ಯೀಹಾದ್ಯರ ಬಹುಶಃ ಆತನ ಹರಲೋಕಕ್ಕೆ ಏಲಹೊಗಿರಬಹುದು ಮತ್ತು ಮೆಸ್ಸೀಯನ ನಿತ್ಯತ್ವದ ಜೀವಿತಾರಣೊಂದಿಗೆ ನೇರಿಕೊಂಡಿರಬಹುದು ಎಂದು ಅಲೋಚಿಸಿತ್ತಾರೆ.⁸ “ಅನ್ನು ಮುಂದೆ, ಒಂದು ಬಿಧ್ಯಾ ಬರಹಗಳಲ್ಲ ಯೀರೆಬಿಯನು ಮತ್ತು ಯೀಹಾಯನು ದೇವ ಜನಲಿಗೆ ನಹಾಯ ಮಾಡಲು ಹಿಂತಿರುಗಿ ಬರುವರು ಎಂದು ಉಲ್ಲೇಖನಲಾಗಿದೆ.”⁹ ಏನೇ ಆದರೂ ನಹ, ಕೆಲವೋಂದು ಹಂಡಿತರು ಇದು ನಂತರದಲ್ಲ ಯೀಹಾದ್ಯರ ಹರ್ಯಾದಲ್ಲ ಕೈಸ್ತರು ಮಾಡಿದ ನೇರಡಿಯಾಗಿದೆ ಎಂದು ನಂಬಿತ್ತಾರೆ.

ಯೇಸುವಿನ ಕಾಲತಾದ ಇನ್ನೊಂದು ಗುರುತು ಕೊಡಲ್ಪಟ್ಟಿದೆ: ಆತನು ಪ್ರವಾದಿಗಳಾಲ್ಲಿ ಒಬ್ಬನಾಗಿದ್ದಾನೆ. ಈ ನಾಮಾನ್ಯ ಉತ್ತರ ಯೇಸುವನ್ನು ಹಳೆ ಒಡಂಬಡಿಕೆಯ ಪ್ರವಾದಿಗಳೊಂದಿಗೆ ಹೊಳೆನಲಾಗಿದೆ, ಯಾವುದೇ ನಿಧಿಕ್ಕೂಪಾದ ಪ್ರವಾದಿಯೊಂದಿಗೆ ಹೊಳೆ ನುವದಿಲ್ಲ. “ಹಳೆ ಒಡಂಬಡಿಕೆಯ ಪ್ರವಾದಿಗಳಲ್ಲಿ ಒಬ್ಬನು ತಿರುಗಿ ಎದ್ದು ಬಂದಿದ್ದಾನೆ” ಎಂದು ಜನರು ನಂಬಿತ್ತಾರು (ಲೂಕ 9:8, 19).

ಪಂಚನ 15. ಇತರರು ಏನನ್ನುತ್ತಾರೆ ಎಂಬ ನಂಭಾಷಣೆಯ ಹಿಂದೆಯೇ, ಯೇಸು ಶಿಷ್ಯರ ಗಮನವನ್ನು ತನ್ನ ತಡೆಗೆ ಕೆಂಡಿತಲಿಸಿ: ಆದರೆ ನಿಷ್ಠೆ ನಿಷ್ಠನ್ನು ಯಾರನ್ನುತ್ತಿರುವು? ಎಂದು ಕೇಳಿದನು. **ಗ್ರಿಂಕ್** ನವರನಾಮದಲ್ಲ “ನಿಷ್ಠು” ಎಂಬ ಹದವು ಒತ್ತಿ ಹೇಳುವಂತದ್ದಾಗಿದೆ. ಯೇಸು ಇತರ ಜನರ ತನ್ನ ವೃತ್ತಿತ್ವದ ಕುಲತು ಏನು ಹೇಳುತ್ತಾರೆ ಎಂಬುದನ್ನು ಕೇಳಿದನು, ಆದರೆ ಈಗ ಆತನು ತನ್ನ ಅಪೂರ್ವಾನ್ವಯ ಅವರ ನಂಭಾಷಣೆಯನ್ನು ವೃತ್ತಪಡಿಸಲು ಕೇಳಿತ್ತಿದ್ದಾನೆ. ಆತನು ಯಾರಾಗಿದ್ದಾನೆ ಎಂಬುದರ ಕುಲತು ಅವಲಿಗೂ ನಹ ಬೇರೆಬೇರೆ ಅಭಿಜ್ಞಾಯಾಗಿರಬಹುದು, ಆದರೆ ಈಗ ಅವರು ನಲಯಾದ ನಿಧಾರಕ್ಕೆ ಬರುವ ನಮಯವಾಗಿತ್ತು, ಭಾಲೋಕದಲ್ಲ ಆತನ ನಮಯವು ಮಗಿಯತ್ತು ಬಂದಿತ್ತು, ಮತ್ತು ಈ ಮನುಷ್ಯರ ಆತನ ಕಾಯಂವನ್ನು

ముందువరేసికొండు హోగెలు ఇల్ల జడల్లడువచురాగిద్దయ. ఆతన్నల్ల నంజకే అవశ్య వాగిత్తు అథవా ఇల్లవాదల్ల అవర నియోగపు యిశ్సియాగుత్తిరుటల్ల.

వజీన 16. సిచోణ హేతును అత్తురవాగి కీర్ణి హేతుదను, సిణు బరబీకొగియచ త్రీస్తును జీవస్పర్శమాణ దేవర కుమారను ఎందు హేతుదను. హేతును అనేకావతైన గుంపిన పక్కారనంత వత్తిసుత్తిద్దను (14:28; 15:15; 16:16; 17:24-27; 18:21). ఈ సందభందల్ల ఆతన అలసే ఎరుడు భాగికస్తు ఒకగొండితు. మౌష్యమౌదలనేయదాగి ఆతను యీసువన్ను “క్రిస్తు” నెందు గురుతిసిదను. ఇదోట్లుగే ఆతను యీసువన్ను “జీవస్పర్శమాణ దేవర కుమారను”¹⁰ ఎందు కరెదను.

యీసువన్ను “క్రిస్తును” ఎందు హేతును హేతులు అధికపేందరే ఆతను దిఁ ఫ్రెకాలదింద అవరు కాయుత్తిద్ద మేస్సియెను ఎందు గురుతిసిదను. “క్రిస్తును” (Christos) ఇదు గ్రీకు హదపు ఇస్తయ భాషయల్ల అనువాదిసిద “మేస్సియెను” (“Mashiach”) ఎంబ హదక్కే నమానవాగిదె. ఇదు దేవరు “అఖణేతిసిదచవను” కేతనే ఎందు నూజినుత్తదె.

భాషయ శ్రీపాయన్ను ప్రయుష త్రథాన అభ్యున్దదింద తేగేదుకేఱళ్లాగిదే - అలదాహరణిగే ప్రవాదిగటు, హిలయర గుంపు - ముందిన రాజరన్న ఓపాఎా ఎళ్లెయింద అజణేతిసుత్తిద్ద (1 సముచేల 16:13; 2 సముచేల 2:4; 5:1-3). ఇన్నాయేలర రాజను, దేవపండ అఖణేతిసిదచను, భూలోకచదల్ల దేవర త్రతివిధి ఎందు దృష్టినలాగుతిత్తు (కీర్తన 2:2, 6). యీసువిన దినగళల్లద్ద జనరు మేస్సియెన్నన్న నిక్య సింకానసవన్న హేందిరువాతనేందు నిలిణ్ణిస్తిద్దయ, తమ్మ దృష్టికోణవన్న దాచిదసిగి మాడిద వాగ్గానవన్న అధిలసికొండిద్దయ (2 సముచేల 7:16).¹¹ అంటేయ, సిఁచోణ హేతున నహోదర తన్న మోదలనేయ భేణయల్ల యీసువన్న లుత్తువదింద మేస్సియెనేందు ప్రతణసిదను (యోహాన 1:41). నూతానయేలను ఆతన్ను “ఇన్నాయేలర అరనను” ఎందు కరెదను (యోహాన 1:49). ఇదు యీసు మేస్సియెనేందు హేఱువ ఇన్నొందు బిధానవాగిత్తు.

“జీవస్పర్శమాణ దేవర కుమారను” నప మేస్సియెన జరుదాగిదె, అదరే ఇదక్కే ఆశచూద అధికిది (2 సముచేల 7:14; కీర్తన 2:7; 89:26, 27; ఇస్తయలగే 1:5-14). కేలవు శిష్యురు చూదలీ యీసువన్న దేవ కుమారను ఎందు అలసే మాడిద్దయ. నూతానయేలను ఇంతక హేతుకెయిన్న సిఁడిద్దను (యోహాన 1:49) యీసు గులాయదల్ల సముద్రవన్న శాంతగేఱాశిసిద నంతర హన్మరడు జన శిష్యురు మాడిదంత హేతుదను (14:33). హేతును “పలిశ్చనాద దేవర కుమారను” ఎందు హేఱువదర మిలక తన్న నంబకెయిన్న అలసేమాడిదను, తాను జిఎకరవాద రోట్ల ఎందు కేరను లుపదేశిసిద సందేశదల్ల ముందువలయిత్తదె (యోహాన 6:68, 69). ఆతను “దేవతుమారను,” ఎందు హేఱువల్ల అవరు ఆతన అధికార మత్తు దృవక్కువన్న గురుతిసిదరు. అవరు యీసువిగే దేవరేఁండిగిరువ బిశిష్టవాద సంబంధద హేతుకెయిన్న సిఁడిదరు. ఆతన తండె “జీవస్పర్శమాణ దేవరు.” ఇదు దేవరన్న అన్యజనర జీవబిల్లద బిగ్రహగజంద త్రస్యేతిసువ హళ ఒడంబడికెయ పదనామ (ధమోఽపదేశకాండ 5:26; యోహాన 3:10; కీర్తన 42:2; దానియే లను 6:20; హోశేయ 1:10). భాషయు సిధిష్టవాగియా బాశ, హానో మత్తు కైనర్యేయ అగ్భుతాన్ని ఆరాధిసుత్తిద్ద కైనర్యేయ ఫిఅష్టిన సిఁచేగే సమంజనవాగిదె.

ಯೇಸು: “ನಾನು ನನ್ನ ಸಭೆಯನ್ನು ಕಟ್ಟುವೇನು” (16:17, 18)

17ಅದಕ್ಕೆ ಯೀಳು - ಯೋಗನನ ಮಾರ್ಗಾದ ಹಿಂದಿಣಿನೇ, ನಿಂಮ ಧನ್ಯನು; ಈ ಗುಣ ನಿನಗೆ ತಿಳಿಸಿದವನು ನರಪತಿನುಷ್ಠಾನಲ್ಲ, ಪರಿಶೋಜಕದಳ್ಳಿಯವ ನನ್ನ ತಂದೆಯೇ ತಿಳಿಸಿದನು.
18ಮತ್ತು ನಾನೂ ನಿನಗೆ ಒಂದು ಮಾತನ್ನು ಹೇಳುತ್ತೇನೆ, ಅದೆನೆಂದರೆ - ನಿಂಮ ಹೈತನು, ಈ ಬಂಡಿಯ ಮೇಲೆ ನನ್ನ ಸಭೆಯನ್ನು ಕಟ್ಟುವೇನು; ಹಾತಾಷಲೋಕದ ಬಲವು ಅದನ್ನು ನೋಡಿಸಲಾರದು.

ವಜನ 17. ಈ ನತ್ಯದ ಜ್ಞಾನಕ್ವಾಗಿ ಮತ್ತು ಈ ಜ್ಞಾನದ ಉಗಮಕ್ವಾಗಿ ಯೀಳು ಹೇಳುತ್ತನ್ನು ಧನ್ಯನು ಎಂದು ಹೇಳಿದನು. “ಧನ್ಯನು” ಅತಿಯಾದ ನಂತರಾಣಕ್ಕೆ ಇರುವ ಕಾರಣವನ್ನು ವಿವರಿಸುತ್ತದೆ (5:3-12; 11:6; 13:16; 24:46).

ಹೇಳುತ್ತನು “ಧನ್ಯನಾದನು” ಯಾಕೆಂದರೆ ಈ ನತ್ಯವು ಆತನಿಗೆ ಮನುಷ್ಯಸಿಂದ ಶ್ರವಣಣಿಯಾಗಿಲ್ಲ (ಶ್ರಿಲರ ಮತ್ತು ರಕ್ತ) ಅದರೆ ಪರಿಶೋಜಕದಳ್ಳಿಯವ ತಂದೆಯೇ ಅದನ್ನು ತುಕಣಿಸಿದನು. John Lightfoot ರವರು “ಶ್ರಿಲರ ಮತ್ತು ರಕ್ತ” ವೆಂಬ ವಾಕ್ಯಾಭಾಗದತ್ತದ ಗಮನಹರಿಸಿಲ್ಲ ಎಂದು ಕರೆಸಿಲಂಡತ್ತಾರೆ, ಇದು ಯಿಹಾದಿ ಬರಹಗಳಲ್ಲ ಅನೇಕಾವರ್ತಿ ಉಪಯೋಗಿಸಲಾಗಿದೆ ಮತ್ತು ಇದನ್ನು ದೇವರ ಮತ್ತು ಮನುಷ್ಯರ ವೃತ್ಯಾನವನ್ನು ತಿಳಿನಲು ಉಪಯೋಗಿಸಲಾಗಿದೆ.¹² ಹೊಸ ಒಂದಂಬಹಿಕೆಯಿಳಿ ಇದು ಮನುಷ್ಯನ ಬಲಹಿನತೆಗೆ ಒತ್ತನ್ನು ನೀಡುತ್ತದೆ (1 ಕೆಲಿಂಂಥ 15:50; ಗಲಾತ್ಯ 1:16; ಎಥನ 6:12; ಇಜಿಯ 2:14). ವಜನ 17ರಿಂದ, NEB “ನಶ್ವರನಾದ ಮನುಷ್ಯನೆಂದು” ಅನುವಾದಿಸಲಾಗಿದೆ.

ನತ್ಯವು ತಂದೆಯಂದ ಶ್ರವಣನಲ್ಲಿಟ್ಟು ಎಂಬ ನತ್ಯವು ಕ್ರಿತನ ಅಷ್ಟತರಿಂದ ಮತ್ತು ಭೋಳದನಿಗಳನ್ನು ಉಲ್ಲೇಖನಬಹುದು (11:25, 26). ತನ್ನ ನಂದೆಇ ಮತ್ತು ನಿಯೋಗ ದೇವರಿಂದ ಜನಿಸಿದ್ದು ಎಂಬುದನ್ನು ಯೀಳು ಸ್ವಷ್ಟಪಡಿಸುತ್ತಾನೆ (ಯೋಹಾನ 4:34; 5:30; 6:38, 39; 7:16). ಅದ್ದುದಲಿಂದ, ಯೀಳುವಿನ ನೇಂಬೆಯ ಕುಲಕು ಹೇಳುತ್ತಣ ಅತನನ್ನು ಯೀಳುವನ್ನು ಕೀನ್ಸನು, ದೇವಕುಮಾರನೆಂದು ನಂಬುವಂತೆ ಮಾಡಿರಬಹುದು (14:33; ಯೋಹಾನ 6:69). ಇನ್ನೊಂದು ನಾಧ್ಯತೆ ಎಂದರೆ ಹಬಿತ್ತಾತ್ಮನು ನೇರವಾಗಿ ಹೇಳುತ್ತನಿಗೆ ಈ ನತ್ಯವನ್ನು ತಿಳಿಯಡಿಸಿರಬಹುದು, ಇದೆಲ್ಲದರ ತರುವಾಯ, ಇದು ಹೈರಣಿಯ ಕಾಲಾವಧಿಯಾಗಿತ್ತು (2 ಹೆಚ್ 1:20, 21). ದೇವರು ಇನ್ನೂ ಯೀಳುವಿನ ವೃತ್ಯಾಕ್ಷರವನ್ನು ಜಿಲಗಿ ಶ್ರವಣನುತ್ತಾನೆ, ಅದರೆ ಅತನು ಅದನ್ನು ಹೈರೇಣಿಸುವ ತನ್ನ ವಾಕ್ಯದ ಮಾಲಕ ಮಾಡುತ್ತಾನೆ (ರೋಮಾತ್ತರ 10:13-17).

ಯೀಳು ಹೇಳುತ್ತನ್ನು ಸೀಳಬೇಳಣ್ಣ ಬರಿಯಿಳಿ ಎಂದು ನಂಭೋಧಿಸುತ್ತಾನೆ. “ಬಾರ್” ಎಂಬುದು ಅರೆಖಿಕ್ ಪದವಾಗಿದೆ ಇದು “ಬೇನ್” ಎಂಬ ಇಜಿಯ ಪದಕ್ಕೆ ಸಮನಾಗಿದೆ; ಇವೆರೆಡರ ಅಥವ “ಮಾರ್ಗಾದ” ಎಂಬುದಾಗಿ ಇದೆ. ಹೇಳುತ್ತನು “ಯೋಗನ್” ಮಾರ್ಗನು. ಯೀಳು ಇದೇ ಹೆಸರನ್ನು ಹೇಳುತ್ತನ್ನು ಹೊದಲನೆಯ ನಾಲ ಭೇಣಯಾದಾಗ ಈ ಹೆಸರನ್ನು ಉಪಯೋಗಿಸಿದನು (ಯೋಹಾನ 1:42). ಅಲ್ಲದೇ ಅತನು ಇದನ್ನು ಮಾರ್ಗ ನಾಲ ತನ್ನ ಪುನರುತ್ತಾನದ ನಂತರ ಗಣಿಂಬಾಯ ನಮುದ್ರದ ಬಜಯಿಲ್ಲ ಹೇಳುತ್ತಾನೆ (ಯೋಹಾನ 21:15-17).

ವಜನ 18. ಯೀಳು ಹೇಳುತ್ತನಿಗೆ ಮತ್ತು ನಾನು ನಿನಗೆ ಒಂದು ಮಾತನ್ನು ಹೇಳುತ್ತೇನೆ, ಅದೆನೆಂದರೆ - ನಿಂಮ ಹೇಳುತ್ತನು, ಈ ಬಂಡಿಯ ಮೇಲೆ ನನ್ನ ಸಭೆಯನ್ನು ಕಟ್ಟುವೇನು ಎಂದು ಶ್ರವಣನುತ್ತಾನೆ. ತಮ್ಮ ಹೊದಲನೆಯ ಭೇಣಯ ನಂತರ (ಯೋಹಾನ 1:42), ಅತನು ಸೀಳಬೇಳನಿಗೆ ಅರೆಜಿಕ್ ಭಾಷೆಯ ಹೆಸರು “ಕೇಳ” ಎಂದು ಕರೆದನು

ಅದರ ಅಥವ “ಬಂಡೆ” (ಸೋಲಿಲ ಯೋಹಾ 30:6; ಯೀರೆಖಿಯ 4:29). ಈ ಹೆಸಲಿಗೆ ನಮಾನವಾಗಿರುವ ಗ್ರಿಳ್ಕೆ ಭಾಷೆ “ಪೆಟ್ರಸು” (Petros) ಇದು ಪ್ರಾಜ್ಞಿಗೆ ನೂಡಿನುವ ಶಬ್ದವಾಗಿದೆ ಅದರ ಅಥವ “ಬಂಡೆ” ಎಂಬುದಾಗಿ ಅಗುತ್ತದೆ.¹³ ಯೀಂತು “ಈ ಬಂಡೆಯ ಮೇಲೆ ನನ್ನ ನಭೆಯನ್ನು ಕಟ್ಟುವೇನು” ಎಂದು ಹೇಳುವಾಗ, ಅತನು ಸೀಮೋನನಿಗೆ ಕೊಟ್ಟ ಹೆಸಲಿನೊಂದಿಗೆ ಹಡಗರ್ಜನ್ನು ಕಟ್ಟುವ ಆಧವನ್ನು ಅಡುತ್ತಿರಬಹುದು. “ಬಂಡೆ” (petra) ಎನ್ನುವದಕ್ಕೆ ಗ್ರಿಳ್ಕೆ ಹದ ಯೀನುವಿನ ಹೇಳಕೆಯಲ್ಲ ಇದು ಸ್ತ್ರೀಲಂಗ ಮತ್ತು ಅದು “ಹಾನು ಬಂಡೆ ಅಥವಾ ದೊಡ್ಡಬಂಡೆಯ ರಚನೆಯನ್ನು”¹⁴ ಉಲ್ಲೇಖನುತ್ತದೆ. ಬಹುಶಃ ಕೈನರ ಫಿಲಿಪ್ಪಿರಲ್ಲಿರುವ ಕಡಿದಾದ ಬಂಡೆಗಳು ಇಂತಹ ಕಲ್ಪನೆಯನ್ನು ಅತನ ಮನಸ್ಸಿಗೆ ತಂದಿರಬಹುದು.

ಯೀಂತು ಅನ್ಯರೊಂದಿಗೆ ಗ್ರಿಳ್ಕೆ ಭಾಷೆಯನ್ನು ಮಾತನಾಡಿದರು ಸಹ (15:21-28), ಅತನು ತನ್ನ ಶಿಕ್ಷ್ಯರೊಂದಿಗೆ ನಂಭಾಷಣೆಯನ್ನು ಮಾಡುತ್ತಿರುವ ಈ ಸಂದರ್ಭದಲ್ಲಿ ಅರೇಬಿಕ್ ಭಾಷೆಯನ್ನು ಬಳಸಿರಬಹುದು. ಹಾಗಿದ್ದಲ್ಲ, ಅರೇಬಿಕ್ ಹದವಾದ (keypap') “ಪೆಟ್ರ” ಮತ್ತು “ಬಂಡೆ” ಎಂಬುದನ್ನು ಏರಡತ್ತು ಉಪಯೋಗಿಸಿರಬಹುದು. ಹಾಗಿದ್ದಲ್ಲ, ಯೀನುವಿನ ಹೇಳಕೆಯನ್ನು ಗ್ರಿಳ್ಕೆನಲ್ಲ ಅನುವಾದಿಸುವಾಗ ಮತ್ತೊಂದು ನ್ನಾಭಾಬಿಕವಾಗಿ ಅರೇಬಿಕ್ ಭಾಷೆಯಂದ ತೆಗೆದುಕೊಳ್ಳಲು ಸ್ತ್ರೀಲಂಗವಾದ *Petra* ಉಪಯೋಗಿಸಿರಬಹುದು. ಯಾಕೆಂದರೆ ಇದು ಬಹಳ ಹತ್ತಿರವಾದ ಸಮನಾಂತರ ಹದವಾಗಿದೆ. ವೀನೇ ಆದರೂ, ಇದು ಪ್ರಾಜ್ಞಿಗೆ ಶಳ್ಳ ಹೆಲ್ತೆ *Petros* ಎಂದು ಉಪಯೋಗಿಸಬಹುದು ಸಲಹೋಂದುತ್ತದೆ ಯಾಕೆಂದರೆ ಹೆಟನು ಪ್ರಯೋಗಿಸಿದ್ದಾನೆ. *Petros* ಮತ್ತು *petra* ಎಂಬ ನಾಮಗಳನ್ನು ಕೆಲವೊಮ್ಮೆ ಬದಲಾಯಿಸಬಹುದಾದ ಹಡಗರ್ಜಾಗಿವೆ,¹⁵ ಈ ನನ್ನವೇಶದಲ್ಲ ಇಂತಹಗಳು ಇರುವದಿಲ್ಲ. ಅತನ ಹದದ ಆಯಕ್ಕೆ “ಪೆಟ್ರ” ಮತ್ತು “ಬಂಡೆಯ” ನಡುವೆ ವೃತ್ಯಾನವನ್ನು ತೋಲಿಸುತ್ತದೆ.

ಯೀನುವಿನ ಹೇಳಕೆಯ ಅಥವ ಮೇಣಂದ ಮೇಲೆ ಜರ್ಜೆಗೆ ಒಳಪಟ್ಟಿದೆ. “ಬಂಡೆ” ಹೆಟನನ್ನು ನೂಡಿನ್ನತ್ತದೆ. ಅನ್ಯಾಂದು ಲೀತಿಯಲ್ಲ ಹೇಳಬೇಕಾದರೆ, ಕ್ರಿಸ್ತನು ತನ್ನ ನಭೆಯನ್ನು ಹೆಟನ ಮೇಲೆ ಕಟ್ಟುವನು. ಈ ಹೇಳಕೆಯು ಆದಿ ಕ್ರೀಸ್ತತ್ವದಲ್ಲ ಈ ಅಪೋಸ್ತಲನ ಹಾತದ ಹೂಮುಖ ಹಾತವನ್ನು ನೂಡಿನ್ನತ್ತದೆ, ಅತನು ಮೂಲ ಅಪೋಸ್ತಲನಾಗಿದ್ದಾನೆಂದು ನಾಧಿಸುತ್ತದೆ. ಅತನಿಗೆ ಹೂಮುಖವಾದ ಹಾತವಿತ್ತು ನಿಜ, ಆದರೆ ಕೇವಲ ಮೂಲ ಹಾತವಲ್ಲ. ಹೆಟನ ಹೂಮುಖವೇ ಅತನಿಗೆ ಅಪೋಸ್ತಲರ ಪ್ರತಿಯೊಂದು ಹಟ್ಟಿಯಲ್ಲ ನಾಯಕತ್ವದ ನ್ನಾನಿಕಿತ್ತು ಎಂದು ನೂಡಿನ್ನತ್ತದೆ ಕಂಡುಬರುತ್ತದೆ ಎಂಬುದು ನಿಜವಾಗಿದೆ (10:2-4; ಮಾರ್ಕ 3:16-19; ಲಾಕ 6:14-16; ಅಪೋಸ್ತಲರ ಕೃತ್ಯಾಗಳ 1:13). ಯೀಂತು ಹರಲೋಂ ಕೆಕ್ಕೆ ವೀಹೋದ ನಂತರ, ಮುಂದೆ ಬರುವ ಅನೇಕ ಘಟನೆಗಳಲ್ಲ ಅತನು ಮುಖ್ಯವಾದ ಹಾತವನ್ನು ದಹಿಸಿಕೊಂಡನು; ಅಪೋಸ್ತಲರಾಲ್ಲ ಯಾದನ ನ್ನಾನಕ್ಕೆ ಭೇದೆ ವೃತ್ತಿಯನ್ನು ಅಲಸಿಕೊಳ್ಳುವದರಲ್ಲ (ಅಪೋಸ್ತಲರ ಕೃತ್ಯಾಗಳ 1:15-22). ಹಂಜಶತ್ತಮ ದಿನದಂದು ಯೆರಾನಲೋಂಬಿನಲ್ಲ ನಭೆಯನ್ನು ನ್ನಾಹಿಸುವ ಕಾಯಂದಲ್ಲ (ಅಪೋಸ್ತಲರ ಕೃತ್ಯಾಗಳ 2:14-40), ಆತ್ಮನ ಪರಗಳಿಂದ ನಮಾಯಂದರು ಬದಲಾಜಿಗೊಂಡಿರುವ ಕಾಯಂದಲ್ಲ (ಅಪೋಸ್ತಲರ ಕೃತ್ಯಾಗಳ 8:14-25). ಅನ್ಯಲಿಗೆ ನುವಾತೇ ನಾರುವ ಕಾಯಂದಲ್ಲ (ಅಪೋಸ್ತಲರ ಕೃತ್ಯಾಗಳ 10:11), ಮತ್ತು ಯೆಹೋಧ್ಯ - ಅನ್ಯರ ಜರ್ಜೆಯು ಸಲಹಡಿಸುವ ಕಾಯಂದಲ್ಲ (ಅಪೋಸ್ತಲರ ಕೃತ್ಯಾಗಳ 15:7-11) ಅತನು ಪ್ರಮುಖ ಹಾತ ದಹಿಸಿದನು.

ಈ ವೃಷ್ಟಿಕೋನವನ್ನು, ಸಂಪೂರ್ಣವಾಗಿ ಕಾರ್ಯಾಳೆಗಳ ಹಂಗಡದ ಬೋಧನೆ ಯನ್ನು ಅನುಸರಿಸಿದೆ ನಿರ್ವಹಿಸಬಹುದು. ಅವರು ಹೌಲಿಸಿದ್ದ ದೊಡಲನೆಯ ಹೈರಾಹ್ಯ ಎಂದು ಮತ್ತು ಅತನ ಕಳೆಲಿಯ ಶಾಶ್ವತವಾಗಿರುವದು ಎಂದು

ಹೇಳುತ್ತಾರೆ (“ಅಪ್ರೋನ್ಟಲರ ಹರಹಂರ ಸಿದ್ಧಾಂತ”). ಲುಡಾಹರಣೆಗೆ, David Hill ರವರು ದೇವರ ಕಾಯೆದ ಇತಿಹಾಸದಲ್ಲ ಹೇತನ ಹಾತವನ್ನು ವಿಶ್ವವಾದದೆಂದು ನೋಡಿದರು. ಈ ಒಂದು ಲೆಕ್ಕಾಜಾರದಲ್ಲ, ಹೊಮೆ ಪಟ್ಟಣದಲ್ಲಿರುವ ಜಿಂಜಾಫರುಗಳು ಇಂದು ಇಂತಹದೇ ಹಾತವನ್ನು ವಹಿಸಲ್ಪಿಸಿರ್ತಾರೆ ಎಂಬ ಬಿಜಾರವು ನಾಗ್ಯಯನಂತಹಾದ ಅನುಮಾನವಾಗಿದೆ.¹⁶ ಇದರೊಣಿಗೆ Donald A. Hagner ರವರು ಈ ಲೀತಿಯಾಗಿ ಸಂಕ್ಷೇಪಿಸುತ್ತಾರೆ,

ಹೇತನೆಂಬ ಬಂಡಯ ಮೇಲ ತನ್ನ ನಭೆಯನ್ನು ಕಟ್ಟುತ್ತೇನೆ ಎನ್ನುವ ಈ ವೆದಭಾಗಕ್ಕೆ ಯಾವುದೇ ವಿಧದಲ್ಲ ಪೋಹನ ಹುದ್ದೆಯನ್ನು ದೃಢೀಕರಿಸುವದಕ್ಕಾಗಿ ಅಥವಾ ಅಲ್ಲಗಳ ಯುವದಕ್ಕಾಗಿ ಅಲ್ಲ ನಭೆಯ ತನ್ನ ಅಸ್ತಿತ್ವಕ್ಕಾಗಿ ಅಪ್ರೋನ್ಟಲರಂತೆ ಯೇನುವನ್ನು ಮೂಲಗೆಲ್ಲಾಗಿ ಆತ್ಮಕೊಳ್ಳುವುದು ಎಂದು ನ್ಯಾಭಾವಿಕ ಅರ್ಥವನ್ನು ನೀಡುತ್ತದೆ. ಅದರೂ, ಯೇನು ಕಟ್ಟುವಾಡನಾಗಿದ್ದಾನೆ, ಅಪ್ರೋನ್ಟಲರು ಏನೇ ಮಾಡಿರೂ ಅತನ ಮೂಲಕವಾಗಿ ಮಾಡುತ್ತಾರೆ.... ಈಗಾಗಲೇ ಅನೇಕಾವರ್ತೆ ಸೂಚಿಸಿದಂತೆ, ಅಲ್ಲಕೆ ಮಾಡಿಕೊಳ್ಳುವ ಹೇತನನ್ನೇ ಇಲ್ಲ ಬಂಡೆ ಎಂದು ದೃಷ್ಟಿನಲಾಗಿದೆ ಮತ್ತು ಯೇನು ಕ್ರಿಸ್ತನ ಪ್ರತಿನಿಧಿಯಾಗಿ ಮುಂದಿನ ವಜನದಲ್ಲಿ ಉಲ್ಲೇಖಿಸಲಾದ ಅಧಿಕಾರ ಅತನಿಗೆ ಕೊಡಲ್ಪಣಿಡೆ. ಕ್ರಿಸ್ತನ ಸುವಾರ್ತೆಯ ಅತನ ಪಶ್ಚಕ್ಕೆ ಕೊಡಲ್ಪಣಿಡೆ.¹⁷

ಈ ನ್ಯಾಂಪು ಅನೇಕಾವರ್ತೆ ಎಫೇನ್ 2:20ರಲ್ಲಿ ಹೊಲನು ಹೇಳುವಂತೆ, ನಭೆಯ “ಅಪ್ರೋನ್ಟಲರೂ ಮತ್ತು ಪ್ರವಾದಿಗಳೂ ಎಂಬ ಅಸ್ತಿತ್ವವಾರದ ನೀವು ಮಂದಿರದೊಂಹಾದಿಯಲ್ಲ ಕಟ್ಟಲ್ಪಣಿದ್ದಿಲ. ಯೇನು ಕ್ರಿಸ್ತನೇ ಮುಖ್ಯವಾದ ಮಾಲೆಗಲ್ಲು”¹⁸ ಎಂಬ ಹೇಳಕೆಯೊಂದಿಗೆ ಜೋಡಿಸಲಾಗಿದೆ (ನೋಡಿಲ್ಲ ತ್ರಿಕಟ್ಟ 21:14).

ಈ ವಜನದ ರಚನೆಯ ಇನ್ನೊಂದು ದೃಷ್ಟಿಕೋನ “ಬಂಡೆ” ಎಂಬುದು “ಕ್ರಿಸ್ತನು ಜೀವನ್ವರೂಪನಾದ ದೇವತುಮಾರನು” (16:16) ಎಂದು ಹೇತನು ಯೇನುವನ್ನು ಅಲಕೆ ಮಾಡಿರುವದನ್ನು ಉಲ್ಲೇಖಿಸುತ್ತದೆ. ಹಳೆ ಒಡಂಬಡಿಕೆಯ ಪ್ರವಾದನೆ ಮೇಸ್ಟೀಯನೆಂಬ ಬಂಡಯ ಮೇಲೆ ಹೊನ ನಭೆಯ ಕಟ್ಟಲ್ಪಡುತ್ತದೆ ಎಂದು ಹೇಳುತ್ತದೆ (ಕೀರ್ತನೆ 11:8; 22: ಯೆಂಬಾಯ 28:16; ದಾಸಿಯೇಲ 2:44, 45). ಹೊನ ಒಡಂಬಡಿಕೆಯ ನಭೆಯ ಯೇನುವಿನ ಅಸ್ತಿತ್ವವಾರದ ಮೇಲೆ ಕಟ್ಟಲ್ಪಡುತ್ತದೆ ಎಂದು ದೃಢೀಕರಿಸುತ್ತದೆ (21:42; ಅಪ್ರೋನ್ಟಲರ ಕೃತ್ಯಾಗಳ 4:10-12; 1 ಕೊಲಿಂಥ 3:11; 1 ಹೇತನು 2:4-8). ಈ ವಿಷಯದಲ್ಲ, ಅಸ್ತಿತ್ವವಾರದ ಬಂಡಯ ಸರ್ಕಾರಿದರೆ ಹೇತನು ಅಲಕೆ ಮಾಡಿದಂತೆ ದೇವತುಮಾರನಾದ ಯೇನುಕ್ರಿಸ್ತನು. ಯಾರು ಕ್ರಿಸ್ತನನ್ನು ನಂಬುತ್ತಾರೋ ಅದರು ದೀಕ್ಷಾನ್ಯಾಸದ ಪ್ರಾರಂಭದಲ್ಲ ಈ ಅಲಕೆಯನ್ನು ಮಾಡುತ್ತಾರೆ (ಅಪ್ರೋನ್ಟಲರ ಕೃತ್ಯಾಗಳ 8:37), ಆ ನಂದಭರದಲ್ಲ ಅತನು ಕ್ರಿಸ್ತನೊಂದಿಗೆ ಅನೇಯಾನ್ಯತೆಯನ್ನು ಹೊಂದುತ್ತಾನೆ ಮತ್ತು ಅತನ ನಭೆಯಲ್ಲ ನೇರುಡಿಯಾಗುತ್ತಾನೆ (ಅಪ್ರೋನ್ಟಲರ ಕೃತ್ಯಾಗಳ 2:41; ಹೊಮಾಪುರದವರಿಗೆ 6:3-5; 1 ಕೊಲಿಂಥದವರಿಗೆ 12:13; ಗಲ್ಯಾಟ 3:26, 27). ಈ ಲೀತಿಯಾಗಿ, ಉತ್ತಮವಾದ ಅಲಕೆ ನಭೆಯ ಅಸ್ತಿತ್ವವಾರದಲ್ಲ ಜೀವಿಸುವ ಮತ್ತು ಕ್ರಿಯಾಶೀಲವಾದ ಭಾಗವಾಗುತ್ತದೆ.

J. W. McGarvey ರವರು ಈ ನ್ಯಾಂಪನ್ನು ದೇವರ ರಾಜ್ಯಕ್ಕೆ (ನಭೆ) ಬಂಡಯ ಮೇಲೆ ಕಟ್ಟಲ್ಪಣಿ ಹೊಂದಿಸುವದರ ಮೂಲಕ ನೀಡುತ್ತಾರೆ. ಕ್ರಿಸ್ತನು ಕಟ್ಟುವವನಾಗಿದ್ದಲಂದ (16:18) ಮತ್ತು ಹೇತನು ಜಿಗಂದ ಕೃಯನ್ನು ಹೊಂದಿರುವ ಕಾವಲುಗಾರನಾಗಿದ್ದಾನೆ (16:19), ಮತ್ತೆ ಅನ್ನೇನಾದರೂ ಬಂಡಯನ್ನು ಉಲ್ಲೇಖಿಸುತ್ತಿರುವಬಹುದು, ತಕ್ಷಣದ ನಸ್ನೆಯೇ ಉತ್ತಮವಾದ ಅಲಕೆ ಅದರ ಅಸ್ತಿತ್ವವಾಗಿದೆ ಎಂದು ಸೂಚಿಸುತ್ತದೆ (16:16, 17), McGarvey ರವರು ಹಿಂಗೆ ಬರೆದಿದ್ದಾರೆ,

ఆతను క్రీస్తును, జీవస్థురాబసాద దేవర తుమారను ఎంబ ఈ నక్య క్రీస్తుక్కెద రజనేయ మాల కట్టవాగిదే - మేలన రజనే ఇదర మేలే నంశూణంవాగి అవలంబసిదే, ఆదుదలంద రక్షకన జిత్రుణద బండెయన్న త్రుతిసిధినుత్తదే ఎంబుదు హెచ్చు సముంజసవాగిదే.¹⁹

ఈ అవలోకన McGarvey రపరు మండిసిద ఈ దృష్టికోణ హెచ్చు త్రుతంన నీయవాగిదే. స్నీచేశ, అనంతరద హదగళంతే వత్తిసుత్తదే మత్తు హోన ఒడంబడికేయ బోధనేయందగి బదిలినుంచ బిషయవాగిల్ల.

యీఎన సంబంధాక్షర నామవద “నస్తి” ఎంబ హదవన్న లుహయోసిద్ధ్యానే ఆతను తాను ఏనన్న కట్టలు యోజనుత్రీద్ధ్యానే ఎంబుదన్న వటింసుత్తానే. “నభీ” (*ekklēsia*), ఎందు ఆతను లుహయోగిసిద హదవాగిదే. ఈ హదవన్న నుచాఁటెగళలు మత్తాయను ఘూతేపే లుహయోగిసిద్ధ్యానే (16:18; 18:17). ఈ శబ్ద *ekklēsia* ఎంబ హదవన్న “నభాకరు” మత్తు “నముకా”²⁰ ఎందు నశక అనువాదినలాగిదే, ఇదు 114 బాల హోన ఒడంబడికేయల్ల లుహయోగిసినలాగిదే. ఇదన్న నాచంత్రిక నభిగే నూజినబహుదు (ఎఫెన 1:22; 5:23), ఒందు క్షేత్రదల్లుప నభాకరిగె (1 కోలంథ 16:1), స్తుతయ సజ్జలకరన్న (1 కోలంథ 1:2), మత్తు ఒగ్గిగే నేఱ బండ నబీయన్న (1 కోలంథ 11:18; 14:28). యీఎన మత్తాయ 16:18రల్ల *ekklēsia* ఎంబ హదవన్న లుహయోగిసినువాగ ఆతను నాచంత్రిక నబీయన్న లుద్దేశిసుత్తానే. నభియు క్రీస్తునిగే సంబంధిసిద్ధు; ఆతను అదన్న కొళజేయ మేలే తన్న రక్తద మాలక తోండుతోండిద్ధ్యానే (అప్పొన్తులర క్యాత్యగళ 20:28; 1 హేత్రను 1:18, 19; నోరిల 1 కోలంథ 6:20). Robert H. Gundry రపరు మత్తాయన నుచాఁటెయల్ల “నస్తి నభి” ఎంబ వాక్య భాగపు “అవర (అధవా సిమ్మ) నభా మందిర” ఎంబుదక్కే ఇస్తువాగి సిల్లుత్తవే (4:23; 9:35; 10:17; 12:9; 13:54; 23:34).²¹

ముందే యీఎన హేత్రనిగే హాతాళలోకద బిలపు అదన్న సోంఱన లారదు. KJVయల్ల “నరకద బాగిలుగళ” ఎందు అనువాదినలాగిదే. ఇదు హాతాళలోక “Hades” (*Haidēs*) ఎంబ హదవన్న తక్కుద దాలగే సండెనుపంతా భాణాంతరవాగిదే. హోన ఒడంబడికేయల్ల “Hades” ఎన్నువదు నత్తువరు ఇయివ స్తుతచాగిదే, అదు నామాన్యాధాగిదే ఇదు అంతచు శిశ్యేయ స్తుత “నరక” “hell” (*gehenna*) ఎంబ హదదిద తక్కులేకిసలాగిదే. KJV భాణాంతర మాటువాగ, ఎరడు గ్రీకో హదగళన్న త్రుతిసినిలు ఇంగ్లీష్ హద “నరక” “hell” ఎందు లుహయోగి సలాగిత్తు ఎందు Jack P. Lewis రపరు బిపలసిద్ధ్యారే. ఆ సమయదల్ల, “Hades” “హాతాళ” ఎంబ హద ఆగతానే ఇంగ్లీష్ నల్ల లుహయోగినిలు తూరంభవాగిత్తు. ఈ వజనక్కే అనేక ఆధునిక అవతరణికేగళ “హాతాళలోకద బాగిలు” అధవా సమవాగిరువంథపుగళన్న హోందివే.²²

పూజిఎన లోకదల్ల “బాగిలుగళ” పట్టణద రక్షణయల్ల మక్కుద హాతవన్న వచినుత్రీద్ధ్యాపు మత్తు అపు బలద నంకేఁతచాగిద్ధ్యాపు. గ్రీకో శబ్ద “హాతాళ” (*Hades*) జ్ఞయ శబ్ద “Sheol” గాగియా బళకే మాటుత్రీద్ధ్యారు (*Sh'ol*); ఈ ఎరడు శబ్దగళ నత్తువరు ఇయివ స్తుతచన్న నూజినుత్తవే. యీఎన “బాగిలుగళ” మత్తు “హాతాళ” ఎరడు భావనేగళన్న సత్తువర రాజ్య మత్తు బలద శులితు మాతనాడలు నేఱ

ಸಿದ್ಧಾನೆ (ನೋಡಿಲ RSV; TEV; NEB; REB). “ನರಕದ ಬಾಗಿಲು” ಮತ್ತು “ಮರಣದ ಬಾಗಿಲು” ಎಂಬ ವಾಕ್ಯಾಂಗವನ್ನು ಹಳೆಬಡಂಬಹಿಕೆಯಲ್ಲ ಉಪಯೋಗಿಸುವದರ ಮಾಲಕ ದೃಢಪಡಿಸಲಾಗಿದೆ (ಯೋಹ 17:16 [NIV]; 38:17; ಕೀರ್ತನೆ 9:13; 10:7:18; ಯೋಹಾಯ 38:10). ಗ್ರಿಕ್ ನಾಹಿಕ್ಯರಳ್ “ಹಾತಾಳದ ಬಾಗಿಲು” ಮತ್ತು “ಮರಣದ ಬಾಗಿಲು” ಇವರೆಡು ಮರಣಹೊಂದಿದವರ ಸ್ಥಳ ಮತ್ತು ಮರಣದ ಬಲವನ್ನು ನೂಡಿಸುತ್ತದೆ.²³ ಎಹಾಕ್ತಿಹಾ ಗ್ರಂಥಗಳ ಗುಣಧರ್ಮಗಳಲ್ಲಿ ಒಂದು ಗ್ರಂಥ “ಜೀವ ಮತ್ತು ಮರಣದ ಹೀಗಾಗೆ ಬಲ” ವನ್ನು ದೇವರಿಗೆ ನಾನ್ಯಾಸಿಸುತ್ತದೆ. ಆತನು, “ನತ್ತೆವರನ್ನು ಹಾತಾಳಲೋಕದ ಭಾಗಿಗಳನಿಗೆ ನಡೆಸುತ್ತಾನೆ ಮತ್ತು ನಂತರ ಹಿಂದೆಕ್ಕೆ ಕರೆತರುತ್ತಾನೆ” ಎಂದು ಹೇಳುತ್ತಾನೆ.²⁴

ಯೋಹನು “ಹಾತಾಳ ಲೋಕದ ಬಲ” (ಮರಣದ ಬಲ) “ಅದನ್ನು ನೋಡಿನಾರು ಅವರು ಎಂದು ಹೇಳಿದನು. ಆತನು ಇದನ್ನು ಹೇಳಿರುವ ಅರ್ಥವೇನು? ಈನಿಷ್ಟ್ ಎರಡು ಲೀತಿಯ ಅರ್ಥನುವಿಕೆಯ ನಾಧ್ಯತೆಯಾದೆ. ಒಂದು “ಇದು” ಎಂಬ ಸರ್ವವಾಗಿ ನಭೇಯನ್ನು ನಾಧ್ಯಾಸಿಸುವದನ್ನು ನೂಡಿಸುತ್ತದೆ. ಮರಣವು ಯೋಹನುವಿಗೆ ತನ್ನ ರಾಜ್ಯವನ್ನು ನಾಧ್ಯಾಸಿಸಲು ಅಡತಡೆಯಾಗುವದಿಲ್ಲ. ಈ ಭಾವವು ತಕ್ಷಣದ ನಾನ್ಯಾಸಿಲೆದಲ್ಲ, ಯೋಹನು ತನ್ನ ಮರಣ ಮತ್ತು ಪುನರುತ್ತಾನವನ್ನು ಮುಂತಿಳಿಸುತ್ತಿದ್ದ ಹಾಗೆ ಕಂಡುಬರುತ್ತದೆ (16:21). ಹಂಚಿಕ್ತಮ ದಿನದಲ್ಲ, ಹೇತನು ಉಪದೇಶಿಸಿ, “ಆತನನ್ನು ದೇವರು ಮರಣವೇದನೇಗಳಂದ ಇಡಿಸಿ ಎಜ್ಜಿಸಿದನು”: ಯಾಕಂದರೆ ಮರಣವು ಆತನನ್ನು ಹಿಡುತ್ತೊಂದಿರುವದು ಅನಾಧ್ಯಾವಾಗಿತ್ತು. ಮತ್ತು “ಆತನು ಹಾತಾಳದಲ್ಲ ಜಡಲ್ಪಡಿಲ್ಲವೆಂತಲೂ ಆತನ ಶರೀರವು ಕೊಳೆಯಿರ ಅವಸ್ಥೆಯನ್ನು ಅನುಭವಿಸುವದಿಲ್ಲವೆಂತಲೂ ಹೇಳಿದನು” (ಅಂತೋನ್ತಲರ ಕೃತ್ಯಾಗಳ 2:24, 31). ಹೊಲನು ಬರದದ್ದೇನೆಂದರೆ, “ಯಾಕಂದರೆ ಕ್ರಿಸ್ತನು ನತ್ತ ಮೇಲೆ ಜೀವಿತನಾಗಿ ಎದ್ದು ಬಂದಧನಿಂದ ಆತನು ಇನ್ನು ಮುಂದೆ ನಾಯಿತಕವನ್ನಲ್ಲ, ಮರಣವು ಇನ್ನು ಆತನನ್ನು ಆಳುವದಿಲ್ಲವೆಂದು ನಮಗೆ ತಿಳಿದದೆ” (ರೋಹಾಂತರ 6:9; NRSV). ಏನೇ ಆದರೂ, ಯೋಹನು ಕಟ್ಟುವ ತ್ರಿಕಿಯಿಯನ್ನು ಉಲ್ಲೇಖಿಸುವದಾದರೆ ನಾವು ಸರ್ವವಾಗಿ ಪದವನ್ನು ನಿಲ್ದಾಸೀಸಿದ್ದೇವೆ.

ಎರಡನೆಯ ವಿವರಣೆಯ “ಇದು” (autēs) ಎಂಬ ಸರ್ವವಾಗಿ ಸ್ತ್ರೀಣಂಗವಾಗಿದ್ದು ನಭೇಯನ್ನು ನೂಡಿಸುತ್ತದೆ. ಈ ವಿವರಣೆಯ ಹಿಂಗೆ ತೆಗೆದುಕೊಳ್ಳಲಾಗಿದೆ. ಕರ್ತನ ರಾಜ್ಯವು ಶಾಶ್ವತವಾಗಿರುವದು ಮತ್ತು ಅದನ್ನು ಯಾವ ಬಲವು ನೋಡಿನಾರು ಎಂದು ನಾವು ಮುಕ್ತಾಯ ಮಾಡಬಹುದು (ಡಾಸಿಯೀಲ 2:44). ಇನ್ನು ವಿಶೇಷವಾಗಿ, ಅದು ಹಿಂಸೆಯಂದಾಗಿ ನಿಂತಹೊಳೆಗುವಂಡಡ್ಲಲ್. ಈ ಮುಖ್ಯವಿಷಯವು ಈ ಅಧ್ಯಾಯದ ನಾನ್ಯಾಸಿಲೆದಲ್ಲ ಕಂಡುಬರುತ್ತದೆ. ಯೋಹನು ತನ್ನ ಹಿಂಬಾಲಕರಿಗೆ ತಮ್ಮನ್ನು ಸಿರಾಕರಿಸಿ, ತಮ್ಮ ಉಳಿವನ್ನು ಕೆಲುಹೊಡುವ ಮಟ್ಟಿಗೆ ತನ್ನನ್ನು ಹಿಂಬಾಲಣಬೇಕೆಂದು ಎಜ್ಜಿಲಿಸಿದನು (16:24-27).

ಇನ್ನೊಂದು ಹೇಳಬಹುದಾದ ಅಭಿಹ್ರಾಯವೇನೆಂದರೆ, ಮರಣಕ್ಕೆ ಕೈನ್ತುರನ್ನು ಹಿಡಿದಿಟ್ಟುಕೊಳ್ಳುವ ಬಲವಿಲ್ಲ (1 ಕೊಲಂಧ 15:50-57). ಪ್ರತಿಂದಿಸಿದ್ದು, ಯೋಹನವನ್ನು “ಮರಣದ ಮತ್ತು ಹಾತಾಳದ ಜೀವದ ಕೈಗಳನ್ನು” ಹಿಡಿದುಕೊಂಡಿರುವಾಗಿನು ಎಂದು ಜಿತ್ತಿನಲಾಗಿದೆ (ಪ್ರತಿಂದಿಸಿ 1:18). ಅಂತಿಮವಾಗಿ, “ಮರಣ ಮತ್ತು ಹಾತಾಳ” ತನ್ನಲ್ಲಿರುವ ನತ್ತೆವರನ್ನು ಜಿಟ್ಟುಹೊಡುತ್ತದೆ ಮತ್ತು ಅವರು ಬೇಕಿಯ ಕೆರೆಗೆ ಜನಾಡಲ್ಪಟ್ಟರು (ಪ್ರತಿಂದಿಸಿ 20:13, 14).

ಯೇಸು: ಹರಲೋಕ ರಾಜ್ಯದ ಜಿಗಿಂಡ ಕೈಗಳಿನ ನಿನದೆ ಕೊಡುವೆನು (16:19, 20)

¹⁹ಹರಲೋಕ ರಾಜ್ಯದ ಜಿಗಿಂಡ ಕೈಗಳಿನ್ನು ನಿನಗೆ ಕೊಡುವೆನು; ಭೂಲೋಕದಲ್ಲಿ ನಿಂತು ಯಾವದನ್ನು ಕಟ್ಟುತ್ತೀರೋ, ಅದು ಹರಲೋಕ ರಾಜ್ಯದಲ್ಲಿಯೂ ಕಟ್ಟಿರುವುದು; ಮತ್ತು ಭೂಲೋಕದಲ್ಲಿ ನಿಂತು ಯಾವದನ್ನು ಜಟ್ಟುತ್ತೀರೋ ಅದು ಹರಲೋಕದಲ್ಲಿಯೂ ಜಟ್ಟಿರುವುದು ಅಂದನು.

²⁰ಆಗ ಆತನು - ನಾನು ತೀಕ್ಷ್ಣನಾಗಿದ್ದೇನೆಂಬುದನ್ನು ಯಾಗ್ರಣ ಹೇಳಬೇಕಿಲ ಎಂದು ಶಿಷ್ಯರಿಗೆ ಬಂಡಿತವಾಗಿ ಹೇಳಿದನು.

ವರ್ಜನ 19. ನಭಿಯನ್ನು ಕಟ್ಟುವೆನು ಎಂದು ವಾಗ್ಧಾನ ಮಾಡಿದ ನಂತರ (16:18), ಯೇನು ಹೆತ್ತಿಸಿಗೆ ಹರಲೋಕ ರಾಜ್ಯದ ಜಿಗಿಂಡ ಕೈಗಳಿನ್ನು ನಿನಗೆ ಕೊಡುವೆನು ಎಂದು ವಾಗ್ಧಾನ ಮಾಡುತ್ತಾನೆ. ಇಲ್ಲ ಆತನು “ನಭೇ” ಮತ್ತು “ದೇವರ ರಾಜ್ಯ” ಎಂಬ ಹದವನ್ನು ಅದಲು ಬದಲು ಮಾಡಿ ಉಪಯೋಗಿಸುವಂತೆ ಕಂಡುಬರುತ್ತದೆ. ಯೇನು ದೇವರ ರಾಜ್ಯ (ನಭಿ) ಅಥೋನ್ತಲರ ಜಿಂಬಿತದ ನಮಯದಲ್ಲಿ ಬರುತ್ತದೆ ಎಂದು ವಾಗ್ಧಾನ ಮಾಡಿದನು (16:28), ಮತ್ತು ಇತರ ವಾಕ್ಯಭಾಗಗಳು ಇದನ್ನು ಚೊದಲನೆ ಶತಮಾನದ ಏರಡನೇ ಭಾಗದಲ್ಲಿ ಸ್ವೇಚ್ಛಾತ್ಮಕದಿಂದ ಉಲ್ಲೇಖನಿಸುತ್ತದೆ (ಕೊಲನ್‌ 1:13; ಇತ್ಯಾದಿ 12:28; ಶ್ರುತಿಗಳ 1:9).

ಜಿಗಿಂಡ ಕೈಗಳು ಜಿಗಿಂಡಾಗಿದ ಬಾಗಿಲುಗಳನ್ನು ತೆಗೆಯಲು ಉಪಯೋಗಿ ನೂರಾಗುತ್ತದೆ; ಅವು ಪ್ರವೇಶದ ಸಾಧನವಾಗಿವೆ.²⁵ ವಾಕ್ಯಭಾಗದಲ್ಲಿ “ಜಿಗಿಂಡ ಕೈ” ಅನೇಕ ಕಾವತ್ಯ ನಿರ್ದಿಷ್ಟವಾದ ರಾಜ್ಯದ ಮೇಲೆ ಒಬ್ಬನ ಅಧಿಕಾರ ಮತ್ತು ಜವಾಬ್ದಾರಿಯನ್ನು ನೂಡಿನುವದಕ್ಕೆ ಅಲಂಕಾರಿಕಾರಿ ಉಪಯೋಗಿಸಲಾಗುತ್ತದೆ (ಯಾಂತ್ರಿಕ 22:22; ಶ್ರುತಿಗಳ 1:18; 3:7; 9:1; 20:1). ಹಂಜಶತ್ತಪು ದಿನದಲ್ಲಿ, ಹೆತ್ತನು ಜಿಗಿಂಡ ಕೈಯನ್ನು ಉಪಯೋಗಿ ಸಿದೆನು - ನುವಾತ್ಯ ಶ್ರುತಿಗಳಿನಲ್ಲಿ ಉಪಯೋಗಿಸಿದನು - ಯಿಹಾದ್ಯುಲಿಗೆ ದೇವರ ರಾಜ್ಯದ ಬಾಗಿಲನ್ನು ತೆಗೆದನು (ಅಥೋನ್ತಲರ ಕೃತ್ಯಗಳ 2:14-42), ಸ್ವಲ್ಪ ನಮಯದ ನಂತರ, ಅವನು ಅದೇ ಜಿಗಿಂಡ ಕೈಯನ್ನು ಅನ್ಯಾಗಿ ದೇವರ ರಾಜ್ಯದ ಬಾಗಿಲನ್ನು ತೆಗೆಯಲು ಉಪಯೋಗಿಸಿದನು (ಅಥೋನ್ತಲರ ಕೃತ್ಯಗಳ 10:34-48; 15:7).

ಅದರೂ, ಈ ಜಿಗಿಂಡ ಕೈಗಳು ಹೆತ್ತನ ವ್ಯೇಯಕ್ತಿಕೆ ರಾಜ್ಯವಾಗಿರಿಲ್ಲ; ಇತರ ಅಥೋನ್ತಲಿಗೆ ಸಹ ಇದೇ ಅಧಿಕಾರ ತೊಡಲ್ಪಟ್ಟತ್ತ (28:18-20; ಮಾತ್ರ 16:15, 16; ಲಾಕ 24:47; ಅಥೋನ್ತಲರ ಕೃತ್ಯಗಳ 2:14). ಇನ್ನು ಹೆಚ್ಚಾಗಿ, ಈ ಜಿಗಿಂಡ ಇತರ ಶಿಷ್ಯರು ಉಪದೇಶಿನುವಾಗ ಯಾರಾಗ್ಯಾ ನುವಾತ್ಯಯನ್ನು ಅಪಾಸಿದರೋ ಅವಲಿಗೆ ಹರಲೋಕದ ಬಾಗಿಲನ್ನು ತೆಗೆಯುವಾಗ ನಹ ಉಪಯೋಗಿಸಲ್ಪಟ್ಟವು (ಅಥೋನ್ತಲರ ಕೃತ್ಯಗಳ 8:4-13, 26-40; 16:14, 15, 25-34). ಜಿಗಿಂಡ ಕೈಗಳು ಇಂದು ಸಹ ಶ್ರುಮಾಣಿಕ ಕೈನ್ತರ್ಯ ಜಗತ್ತಿನಾಡ್ಯಂತ ತೀಕ್ಷ್ಣ ನುವಾತ್ಯಯನ್ನು ಹಂತುತ್ತಾರೋ ಅಲ್ಲ ಉಪಯೋಗಿಸಲ್ಪಡುತ್ತದೆ.

ನುವಾತ್ಯಯನ್ನು ನಾರುವ “ಜಿಗಿಂಡ ಕೈಗಳಂತೆ” ಅಧಿಕಾರ ಯಿಹಾದ್ಯುಲ್ಯದಲ್ಲಿ ತನ್ನ ಬೇರನ್ನು ಹೊಂದಿದೆ. “ಶಾಸ್ತ್ರಿಗಳ ಶ್ರುತಿತ್ವ ಜಿಗಿಂಡ ಕೈಯನ್ನು ನಿಂಡುವದರ ಭಾಗವಾಗಿದೆ”²⁶ ಎಂದು ಬೀಳಿಸಿನಲಾಗಿದೆ. ಜಿಗಿಂಡ ಕೈಗಳು ಗುರುತುಗಳು ಬೋಧಿಸುವ ಅಧಿಕಾರ ನಂತೆತವಾಗಿತ್ತು²⁷ ಯೇನು ಶಾಸ್ತ್ರಿಗಳನ್ನು ಮತ್ತು ಘರಿನಾಯರನ್ನು ಹರಲೋಕದ ರಾಜ್ಯದ ಬಾಗಿಲನ್ನು ಜನಿಗೆ “ಮುಜ್ಜಿದ್ದಕ್ಕಾಗಿ [ಅಥವಾ ಜಿಗಿಂಡ ಕೈಗಳಾಗಿ] ಗದಲಸಿದನು” (23:13). “ಜ್ಞಾನಕ್ಕೆ ನಾಧನವಾದ ಜಿಗಿಂಡ ಕೈಯನ್ನು ತೆಗೆದುಜಟಿಲ್” ಎಂದು ಧರ್ಮಾಂಗದೇಶ ಕಾರರನ್ನು ಬಿರೋಧಿಸಿದನು (ಲಾಕ 11:52). ಯಾಕೆಂದರೆ ಅವರ ಸ್ವಸಿತಿಯ ಮತ್ತು

ಕರ्तव्यतनानिंदಿತರಾಗಿ ಈ ಧಾರ್ಮಿಕ ನಾಯಕರು, ವೇದವಾಕ್ಯದ ನಿಜವಾದ ಅರ್ಥವನ್ನು ತಿಳಿದುಕೊಳ್ಳುವರೆನ್ನು ಮತ್ತು ಯೇಸುವಿನ ಕುಲತಾದ ಸತ್ಯವನ್ನು ಸ್ಪೀಕರಿಸುವರೆನ್ನು ಜನರಿಗೆ ಕಿರಿಕಾಗಿಸುತ್ತಿದ್ದರು. ಆದುದಿಲಂದ, ಅವರು ಜನರನ್ನು ದೇವರ ರಾಜ್ಯಕ್ಕೆ ಸೇರಲು ಅಧ್ಯೈಯಾವಿನನ್ನುತ್ತಿದ್ದರು.

ಯೇಸು ಹೇತುವಿಗೆ ಹೇಳುವರೆನ್ನು ಮಂದುವಳಿಸಿ, ಭೂಲೋಕದಲ್ಲಿ ನಿನು ಯಾವರೆನ್ನು ಕಟ್ಟುತ್ತಿರೀ ಅದು ಹರಲೋಕದಲ್ಲಿಯೂ ಕಟ್ಟಲ್ಪಡುವದು, ಮತ್ತು ಭೂಲೋಕದಲ್ಲಿ ನಿನು ಯಾವರೆನ್ನು ಜಟ್ಟುತ್ತಿರೀ ಅದು ಹರಲೋಕದಲ್ಲಿಯೂ ಜಟ್ಟುವದು ಎಂದು ಹೇಳಿದನು. ಸ್ವಲ್ಪ ನಮಯಿದ ನಂತರ, ಕರ್ತನು ಎಲ್ಲಾ ಅಷ್ಟೋನ್ತಲಿಗೆ ಇದೇ ಲೀಡಿಯ ವಾಗ್ಣನ ಮಾಡಿದನು (18:18). NASBಯಲ್ಲಿ ಜಟ್ಟು ಹಲವೂಣವಾದ ಕ್ರಿಯಾಪದವನ್ನು ಎರಡು ಭಾಗಗಳಲ್ಲ (“ಕಟ್ಟಲ್ಪಡುವದು,” “ಜಟ್ಟಲ್ಪಡುವದು”) ಉಪಯೋಗಿಸಲಾಗಿದೆ. ಯೇಸು ಹೇತುವಿಗೆ ಮತ್ತು ಇತರ ಅಷ್ಟೋನ್ತಲಿಗೆ ನಭೇಗೆ ತಮ್ಮ ನಿಯಮಗಳನ್ನು ಹುರಂಜನುವ ಅರ್ಥಿಕಾರವನ್ನು ನಿಡಲಿಲ್ಲ. ಬದಲಾಗಿ, ಅವರು ಹವಿತ್ರಾಕ್ಷಸಿಂದ ಪ್ರೇರಿತರಾಗಿ ಯೇಸು ಆಜ್ಞಾಹಿಸಿದ ಎಲ್ಲವನ್ನೂ - ತಾನು ಹರಲೋಕದಲ್ಲಿರುವ ತಂಡೆಯಿಂದ ಮೂಲತಃ ಹೊಂದಿಕೊಂಡ ಸತ್ಯಗಳನ್ನು ಬೋಳಿಸುವ ಅರ್ಥಿಕಾರವನ್ನು ಕೊಟ್ಟನು (28:20; ಯೋಹಾನ 14:15-17, 26; 15:26, 27; 16:12-15).

“ಕಟ್ಟುವದು” ಮತ್ತು “ಜಟ್ಟುವದು” ಯೇಸುವಿನ ಸಮಯದಲ್ಲಿದೆಂತ ಜಿರಹಲಿಜಿತ ಶ್ವರಿಗಳು, ಯೇಹಳಿದ್ದರೂ ಬಿಬಿಧ ಶಾಲೆಗಳಿಗೆ ಕಂಡುಬಂತವುಗಳಾಗಿ. ಈ ಪದಗಳ ಯಾವುದು ಅವಶ್ಯವಾಗಿದೆ ಯಾವುದು ಅವಶ್ಯವಾಗಿಲ್ಲ ಎಂಬುದನ್ನು ಯಾವುದು ನಾಯಿನಮ್ಮೆತವಾಗಿದೆ (ಒಷ್ಟಿಖಬಹುದಾದ) ಮತ್ತು ಯಾವುದು ನಾಯಿನಮ್ಮೆತವಾಗಿಲ್ಲ (ಒಷ್ಟಿದೆ ಇರಬಹುದಾದ) ನಿರ್ದಿಂಣವಂತ ಪದಗಳಾಗಿದೆ. Lightfoot ರವರು ಉದಾಹರಣೆಗಳನ್ನು ರಚ್ಯಯಿರ ನಾಹಿಕ್ಯದಿಂದ ಹಣ್ಣಿಯನ್ನು ತಯಾರಿಸಿದ್ದಾರೆ, ಅಪುರ್ಗಳಲ್ಲಿ ಅನೇಕಪುರ್ಗಳ ಸಂಪೂರ್ಣತಾಯ ಹಾಲಕ Shammai ಮತ್ತು ಮುಕ್ತಕಸ್ತದ Hillel ಶಾಲೆಗಳಿಗೆ ವಿರೋಧವಾಗಿ ಗುಂಡಿಯನ್ನು ತೊಡುಪಂತಪುರ್ಗಾಗಿದೆ. ಅಪುರ್ಗಳಲ್ಲಿ ಕೆಲವು ಉಲ್ಲೇಖಗಳು “Shammai ಎನ್ನುವ ಶಾಲೆಗಳು ಅದನ್ನು ಕಟ್ಟುತ್ತವೆ, ಆದರೆ Hillel ಎನ್ನುವ ಶಾಲೆಯು ಅದನ್ನು ಜಟ್ಟುತ್ತವೆ”²⁸ ಎಂದು ಹೇಳುತ್ತವೆ.

ಹೇತುನು ಮತ್ತು ಇತರ ಅಷ್ಟೋನ್ತಲಿರು ನಿಜವಾಗಿ ವಿನನ್ನು ಕಟ್ಟಿದರು ಮತ್ತು ವಿನನ್ನು ಜಟ್ಟಿದರು? ಅಷ್ಟೋನ್ತಲಿರ ಕೃತ್ಯಗಳು 2ರ ಹುರಂಭದಲ್ಲ, ಯೇಸು ಈ ಕೀಂದೆ ಅವಲಿಗೆ ಬೋಳಿ ನಿಡಂತೆಯಿ - ತಮ್ಮ ಹಾಗರಳಿಗೆ ಕ್ಷಮಾಪಣೆಯನ್ನು ಹೊಂದಿ ನಭೆಯಲ್ಲಿ ನೆಡೆತಡಿಯಾಗಲು ನಂಜಕೆ, ಹಾಜ್ಞಾತ್ವಾಪ, ಮತ್ತು ದೀಕ್ಷಾನಾಜ್ಞಾನದ ಅವಶ್ಯಕತೆ ಅವಲಿಗಿತ್ತು (ಅಷ್ಟೋನ್ತಲಿರ ಕೃತ್ಯಗಳು 2:38-41). ಅಷ್ಟೋನ್ತಲಿರ ಕ್ಷಮಾಪಣೆಯ ಈ ಪದಗಳನ್ನು ಉಪದೇಶಿಸುವಾಗ ಯೋಹಾನ 20:23ರಲ್ಲಿರುವ ಕಿರಿಕಾರದ ವೇದಭಾಗದ ಮೇಲೆ ಬೆಳಕನ್ನು ಜೀಳಿದರು: “ನಿಂತು ಯಾರ ಹಾಗರಳನ್ನು ಕ್ಷಮಿಸಿಜಡುತ್ತಿರೋ ಅವಲಿಗೆ ಅಪುರ್ಗ ಕ್ಷಮಾಪಣೆಯಾಗುತ್ತದೆ; ಯಾರ ಹಾಗರಳನ್ನು ಕ್ಷಮಿಸದೆ ಉಜನುತ್ತಿರೋ ಅವಲಿಗೆ ಅಪುರ್ಗ ಉಜಯಿತ್ತದೆ.” ಅವರು ಇತರರ ಹಾಗರಳನ್ನು ತಮ್ಮ ಹೇಳಿಕೆಯ ಮೂಲಕ ಕ್ಷಮಿಸುವದರ ಒಂದೇ ಉದ್ದೇಶ ಯೇಸು ರಕ್ಷಣೆಗೆ ಯಾವುದು ಅವಶ್ಯವಿಂದ ಹೇಳಿದ್ದಾನೆಂಬುದನ್ನು ತಿಳಿಯಹಡಿಸುವದು. ನಮಯಿಕ ಕಳೆದ ಹಾಗೆ, ಅಷ್ಟೋನ್ತಲಿರ ನಭೇಗೆ ಮತ್ತು ಶ್ರಾಮಾಣಿಕ ಕ್ರೇತ್ನ ಜೀವಿತಕ್ಕೆ ನಂಬಂಧಿಸಿದ ಎಲ್ಲವನ್ನೂ ಬೋಳಿಸಿದರು. ಅದಿ ಬಿಜ್ಞಾನಿಗಳು ತಮ್ಮ ಅರ್ಥಿಕಾರವನ್ನು ಗುರುತಿಸಿದ್ದರು ಮತ್ತು ತಮ್ಮನ್ನು ತಾವು “ಅಷ್ಟೋನ್ತಲಿರ ಬೋಳಿಸಿಗೆ” ನಿರ್ಮಿಸಿಕೊಂಡಿದ್ದರು (ಅಷ್ಟೋನ್ತಲಿರ ಕೃತ್ಯಗಳು 2:42). ಬೋಳಿಸಿಯನ್ನು ಉಲ್ಲಂಘಿಸಿದಾಗ, ಪ್ರೇರಣೆ ಹೊಂದಿದ ಅಷ್ಟೋನ್ತಲಿರ ನಭೆಯ ಶಿಸ್ತಿನ ಬಿಂಬಿಯಲ್ಲಿ ತಮ್ಮ ಅರ್ಥಿಕಾರವನ್ನು ಜಲಾಯಿಸಿದರು. ಹೇತುನು ಅನನ್ನಿಯ

ಮತ್ತು ನಹ್ಯರಳಿ ಹಬಿತ್ತುಸಿಗೆ ನುಳ್ಳ ಹೇಳದಾಗ (ಅಪ್ಲೋನ್ತಲರ ಕೃತ್ಯಗಳ 5:1-11) ಮತ್ತು ಸೀಮೋನನು ಅಧ್ಯತಗಳನ್ನು ಮಾಡುವ ವರವನ್ನು ಹಂಡಿಂದ ಕೊಂಡುಕೊಳ್ಳುವದಕ್ಕೆ ತಯಾರಿಸಿದಕ್ಕಾಗಿ ಎದುಲಿಸಿದನು (ಅಪ್ಲೋನ್ತಲರ ಕೃತ್ಯಗಳ 8:18-24).

ಚಣ್ಣ 20. ಈ ನಂಭಾಷಣೆಯನ್ನು ಅನುಸರಿಸಿ, ಯೇನು ತನ್ನ ಹಿಂಬಾಲಕರೆ ನಾನು ತೀಕ್ಷ್ಣನಾಗಿದ್ದೇನೆ ಎಂದು ಯಾಲಗೂ ಹೇಳಬೇಡಿಲ ಎಂದು ಹೇಳದನು. ಹೇತುನು ಯೇನುವನ್ನು ತೀಕ್ಷ್ಣನು ಮತ್ತು ದೇವಕುಮಾರನಾಗಿದ್ದಾನೆಂದು ಅಲಕೆ ಮಾಡಿದ್ದನು (16:16) - ಈ ಅಲಕೆಯು ಎಲ್ಲ ಅಪ್ಲೋನ್ತಲರ ಪರವಾಗಿ ಹಂಡಿಕೊಂಡಿದ್ದನು ಎಂಬುದರಿಳ್ಳ ನಂಶಯಾಲ್ಲ (14:33). ಆದರೂ ನಕ, ಆತನು ಮತ್ತು ಇನ್ನುಂಟಿದ್ದ ಹನ್ನೆರಡು ಮಂದಿಗೆ ತಾವು ಹೇಳದ ಮಾತಿನ ಅರ್ಥದ ಕುಲತಾಗಿ ಕೇವಲ ಮೇಂಬನ ತಿಳುವಳಿಕೆಯಲ್ಲ, ಯೇನು ಮುಂದೆ ಅವಲಿಗೆ ಅದರ ನಂಭೂಣ ಅರ್ಥವನ್ನು ತಿಳಿಸಬೇಕಾಯಿತು (16:21). ಭೂಲೋಕದಲ್ಲ ಆತನ ನಮಯದ ಮುಕ್ತಾಯ ಅತೀ ನಬಿಂಹವಾಗಿತ್ತು, ಆದರೆ ಆತನ ಸಿಜವಾದ ವೃತ್ತಿಷ್ಟ ನಿಗದಿತ ನಮಯದಲ್ಲ ಶ್ರುತಿವಾಗಣತ್ತಿತ್ತೋಲ, ದೇವರ ಯೋಜನೆಯಲ್ಲ ಆತನ ಸೇವೆಯು ಅಪತ್ತಿಗೆ ಗುಲಿಯಾಯಿತು. ನಲಯಾದ ನಮಯವು ಬಂದಾಗ ಯೇನು ತಾನು ಯಾರಾಗಿದ್ದೇನೆ ಎಂಬುದನ್ನು ತುಕಣನಲ್ಲಿ ಹಿಂಜಲಿಯಲ್ಲ (26:63, 64; 27:11).

ಘಾರಣೆ

ಯೇನುಬಿನ ಸ್ವರೂಪಗಳು (16:13-20)

ಮತ್ತಾಯ 16:13-20ರಲ್ಲ ಯೇನು ಯಾರಾಗಿದ್ದಾನೆ ಎಂಬುದರ ಎಲ್ಲ ಮಹತ್ವದ ಪಶ್ಯೇಗಳೆಂದಿಗೆ ವ್ಯವಹರಿಸುತ್ತದೆ. ಧಾರ್ಮಿಕ ನಮಾಜಾರ ಹತಿಕೆಯ ನಂತಾದಕರ ವಿಭಾಗದಲ್ಲ “ಯೇನುಬಿನ ನಾಲ್ಕು ಸ್ವರೂಪಗಳನ್ನು” ಕುಲತಾಗಿ ಮಾತಾಡಿದ್ದಾನೆ.²⁹ ನಾವು ಯಾವ ಯೇನುವನ್ನು ನಂಬುತ್ತೇವೆ? ಆತನು ಜಾಗತಿಕ ಬಂಡವಾಳ ಶಾಹಿಯಲ್ಲ ನಿಬಂಧಿತ ವ್ಯವಹಾರದ ಮೇಸ್ಸಿಯಾಗಿದ್ದಾನೋ? ನಮಾಧಾನ-ಮತ್ತು-ನಾಯಾಯದ ಯೇನುವಾಗಿದ್ದಾನೋ, ಶೂವ ಸ್ಥಿತಿಯನ್ನು ಮತ್ತು ನಮಾಜದ ಫಂತೆಯನ್ನು ಮುಗ್ದಿಸುವಂತೆ ಮಾಡುವ ಎಡಹಂಧಿತ ನಜರಾಯನಾಗಿದ್ದಾನೋ? ಇದು ನಭೇಯ ತೀಕ್ಷ್ಣನು ಹೊನ ಒಡಂಬಡಿಕೆಯಲ್ಲ ಹೇಳಬೇವ ಆತನ ಗುಣ ಲಕ್ಷಣಗಳನ್ನು ನಂದೇಹಡಿಂದ ನೋಡು ಪರವ ಕುಲಮಲಯಾದ (ದೇವರ) ಯೇನುಬಿನ ಚೌಂಪಾಗಿದೆಯೋ? ಇದು ಬಿಂಬಿ ಜಕನು. ಮರುಭೀಣ, ಆತನ ಎರಡನೇ ಬರೇಳಣ, ಈ ಲೋಕದ ಕೆಟ್ಟಂಡ ಕುಲತಾಗಿ ನಿರಾಶಾವಾದಿಗಳಿಗೆ ಇದು ಎಲ್ಲವನ್ನು - ನಾಶಮಾಡುವ ನಾಟಕ ಸ್ವೀಕಾರನಿಗೆ ದೇವಲಗಿಂತ ಹೆಚ್ಚಿನ ಬಲಿಬಿದೆ ಎಂಬ ತ್ವಾವಕ್ಕೆ ಒಳಪಡಿಸಿದೆಯೋ?

ನಿಲರಕ್ಷಕ್ಕೆ ಒಳಗಾದ ನಜರೆತ್ತೆ ಎಂಬ ಗ್ರಾಮದ ಬಡಗಿಯಾಗಿದ್ದ ಈತನು ಯಾರಾಗಿರಬಹುದು? ನಜರೆತ್ತಿನ ಯೇನು ಸಿಜವಾಗಿಯೂ ದೇವರ ಕುಮಾರನೋ? ಅಥವಾ ಆತನ ನಂತರ ಬಂದ ವಂಜಕರಿಳ್ಳ ಒಬ್ಬನಾಗಿದ್ದಾನೋ? ಕೆಲವು ಜನರು ಆತನು ಮಹಾತ್ಮುರುಷನು, ಶೈಂಜ್ಞ ತಪ್ಪಜ್ಞಾನಿಯು, ಶೈಂಜ್ಞ ಬೋಧಕನು, ಹಿಂದೆಂದು ಇರದಂತ ತುಸಿದ್ಧ ಜನನಾಯಕನು ಅಥವಾ ಬಹುಶಃ ಪ್ರವಾದಿಯಾಗಿರಬಹುದು ಆದರೆ ದೇವರ ಮಗನಲ್ಲ ಎಂದು ಹೇಳಬದರ ಮಾಲಕ ನಂಧಾನ ಮಾಡಿಕೊಳ್ಳುತ್ತಾರೆ. ಇದರಿಳ್ಳ ಮಧ್ಯದ ಹಂತ ಇಲ್ಲ, ಯೇನು ತಾನು ಹೇಳಬೇವ ಎಲ್ಲಾರೂ ಆಗಿದ್ದಾನೆ ಅಥವಾ ಆತನ ಲೋಕದಲ್ಲ ಹಿಂದೆಂದೂ ಇರದಂಥಹಾ ಇರುವ ಕೆಟ್ಟ ಮೇಳನಗಾರನು ಮತ್ತು ನುಳ್ಳಾಗಾರನೂ ಆಗಿದ್ದಾನೆ.

ಯೇಸುವಿನ ವ್ಯಕ್ತಿತ್ವ (16:13-20)

ನಾವು ಯೇಸುವಿನ ವ್ಯಕ್ತಿತ್ವವನ್ನು ಹೇಗೆ ತಿಳಿದುಕೊಳ್ಳಬಹುದು?

1. ಶೈತ್ಯನ ಕುಲತ ನರ್ತವೇದದ ಶ್ರಾವಣ ತುರಾವೆ. ಸ್ವಾಸಿಕನಾದ ಯೋಹಾನನು ತಾನು ಶೈತ್ಯನ ದಾಲಿಯನ್ನು ಸಿದ್ಧಪೂರ್ವ ಬಂದಾಡನು, ಅತನು ಲೋಕದ ಚಾಪವನ್ನು ಕೊಂಡೊಯ್ಯುವ ದೇವರ ಕುಲಮರಿಯಾಗಿದ್ದಾನೆ ಮತ್ತು ಅತನು ದೇವರ ಕುಮಾರನು ಅಗಿದ್ದಾನೆ ಎಂದು ನಾಷ್ಟಿಕಲಸಿದ್ದಾನೆ (ಯೋಹಾನ 1:29-34; ನೋಡಿಲ 5:33-35).

ಎರಡು ಸಂದರ್ಭಗಳಲ್ಲಿ ದೇವರು ಯೇಸು ತನ್ನ ಮಗನೆಂಬ ಪುರಾವೆಯನ್ನು ಒಬಗಿಸಿದ್ದಾನೆ: ಅತನ ದೀಕ್ಷಾನ್ವಾಸದ ಸಮಯದಲ್ಲಿ (3:16, 17), ಅದು ಪ್ರವಾದನೆಯ ಸೇರವೇಲಕೆಯಾಗಿದೆ (ಯಶಾಯ 11:1, 2). ಮತ್ತು ರೂಪಾಂತರ ಸಮಯದಲ್ಲಿ (17:5; ಲಕ 9:35). ಹೇತುನು ಮುಂದೆ ಈ ಸಂಗತಿಯ ಕುಲತು ಯಾಕೋಬ ಮತ್ತು ಯೋಹಾನ ರೊಂದಿಗೆ “ಧ್ಯಾನಿಯನ್ನು ಅಪಾಣಿದೆನು” ಎಂದು ಬರೆಯುತ್ತಾನೆ (2 ಹೇತು 1:17, 18; ನೋಡಿಲ ಯೋಹಾನ 5:37, 38).

ಅತನ ಕಾರ್ಯಗಳು ಅತನು ತಂದೆಯಿಂದ ಕಳುಹಿಸಲ್ಪಟ್ಟನೆಂದು ನಾಷ್ಟಿಕೆಳುತ್ತವೆ ಎಂದು ಯೇಸು ಹೇಳುತ್ತಾನೆ (ಯೋಹಾನ 5:36). ಹೌಲನ ಪ್ರಕಾರ, ಎಲ್ಲಕ್ಕೂಂತಲೂ ದಿಗಿಲು ಹುಟ್ಟಿಸುವ ನಾಷ್ಟಿ “ಅತನ ಪುನರುತ್ಥಾನ, ಅದು ಬಲದೊಂದಿಗೆ ಅತನು ದೇವರ ಕುಮಾರನಾಗಿದ್ದಾನೆ” ಎಂಬುದನ್ನು ಧೃಥಹಿಸಿನ್ತುದೆ (ರೋಮಾಪ್ರ 1:4).

2. ಪ್ರವಾದನೆಯ ಸರವೇಳಕೆ. ವಾಕ್ಯಭಾಗಗಳು ಮೇಸ್ಸಿಯನ ಕೂಲತಾದ ಪ್ರವಾದನೆಗಳನ್ನು ಒಳಗೊಂಡಿದೆ. ಅನೇಕವರ್ತಿ ಮತ್ತಾಯನ ಸುಧಾರಣೆಯಲ್ಲ ಷಟ್ಪಿಮಾಡಿದಂತೆ ಇಷ್ಟ ಯೇಸು ಶೈತ್ಯನಾಳಿ ಸೇರವೇಲವೆ:

- ಮುಂದೂತನ ವಾಗ್ದಾನ (ಯಶಾಯ 40:3; ಮಲಾಕಿ 3:1; 4:5; ಮತ್ತಾಯ 3:3).
- ಕನ್ಯೆಯಲ್ಲ ಅತನ ಜನನ (ಯಶಾಯ 7:14; ಮತ್ತಾಯ 1:18-25).
- ಅತನ ಜನನದ ಅಂದಾಜು ಸಮಯವನ್ನು ನಿಳಿಂಬಿಸಿ (ರಾಸಿಯೇಲ 9:25; ಲಕ 2:1-7).
- ಅತನು ಹುಟ್ಟಿಪ ಸ್ಥಳವನ್ನು ಹೇಸಲಿನಲಾಗಿದೆ (ಖೀಕ 5:2; ಮತ್ತಾಯ 2:1-6).
- ಅತನ ಜನನದೊಂದಿಗೆ ಸಂಬಂಧವನ್ನು ಹೊಂದಿದ ಒಂದು ನಕ್ಷತ್ರ (ಅರಣ್ಯಕಾಂಡ 24:17; ಮತ್ತಾಯ 2:2).
- ಅತನು ಯಾವ ದೇಶ (ಅದಿಕಾಂಡ 12:1-3), ಜನಾಂಗ (ಅದಿಕಾಂಡ 49:10), ಮತ್ತು ಕುಟುಂಬ (ಯಶಾಯ 11:1; ಯೇರಬ್ಯಾಯ 23:5) ದಿಂದ ಬರುತ್ತಾನೆ ಎಂಬುದೆಲ್ಲವನ್ನು ಮುಂತಿಷಣಲಾಗಿದೆ (ಮತ್ತಾಯ 1:1-6).

ಇವೆಲ್ಲವೂ ಪ್ರವಾದಿಸಿದಂತೆಯೇ ನಡೆದವು. ಇದರೊಣಿಗೆ, ಮೇಸ್ಸಿಯನ ಜೀವಿತದ ಅನೇಕ ಸಂಗ್ರಹಿತ ಪ್ರವಾದಿನಲ್ಪಟ್ಟಿದ್ದವು:

- “ಬಿಗುತ್ತ ದೇಶದೊಳಗಿಂದ” ಕರೆದವನು ಎಂದು ಕರೆಯಲ್ಪಡುವಾತನು (ಹೊಳಿಯ 11:1; ಮತ್ತಾಯ 2:15).
- ಅತನು ಶೈಷ್ಟ ಕಾರ್ಯಗಳನ್ನು ಮಾಡುವವನು (ಯಶಾಯ 35:5, 6; ಮತ್ತಾಯ 11:2-5).
- ಅತನು ತಿರಸ್ತುಲಿನಲ್ಪಟ್ಟವನು (ಯಶಾಯ 53:3; ಯೋಹಾನ 1:11).

ಅತನ ಮರಣವನ್ನು ಸುತ್ತುಪಡೆದಿರುವ ಸಂಗ್ರಹಿತ ಸಹ ಪ್ರವಾದಿಸುತ್ತವೆ:

- ఆంతనన్న కీడిదికేలట్టిద్దక్క సిండిద హణవన్న, అల్లదే ఆ హణదింద ఏను మాబడిఎకు ఎంబుదు నక సిధింశ్వాగి కోడల్పుణ్ణిదే (జీకయి 11:12, 13; మత్తాయ 27:3-10).
- బిజారణ్ణేయ నమయిల్ల ఆంతన పత్రనే మత్త ఆంతన త్రమేయన్న నక పటైనలాగిదే (యీశాయ 53:7-9; మత్తాయ 27:12-14; అప్పొన్తులర కృత్యుగళు 8:32-35).
- ఆంతను మరణ హోందువ బిధచ్చ నక ముంతిజనల్పుణ్ణితు (కీఎంనే 22:16-18; మత్తాయ 27:35).
- ఆంతన ఒందు ఎలుబాదరూ ములయల్పుడువదిల్ల (కీఎంనే 34:20; యీశాహాన 19:32, 33).
- ఆంతను బిశేషచాద బిధద నమాదియల్ల హాణిపువరు (యీశాయ 53:9; మత్తాయ 27:60).

కోనెయిదాగి, ఆంతన పునరుత్థాన (కీఎంనే 16:10; అప్పొన్తులర కృత్యుగళు 2:31) మత్త ఆంతన పరలోణకార్యాఖం (కీఎంనే 68:18; అప్పొన్తులర కృత్యుగళు 1:9, 10; ఎఫెన 4:8) ఇబెల్లపుగళ వాగ్గున మాడల్పుణ్ణిద్దచ్చ మత్త నేరవేలపుగళాగిదే.

3. ఇతరర నాట్టి Celsus, ఖూరంభదల్ల కైస్తర విరోధియాగిద్ద (ఎరడనేయ శతమాన క్రి.శ.), క్రీస్తును మాడిద ఎల్లా అధ్యాతగ్గమన్న, ఆంతన బలద ములద కులతు త్యై మాడుత్తిద్దము. ³⁰ Justin Martyr (క్రి.శ. c. 100- c. 165), క్రీస్తును ఎల్లా తరద రోణగగ్గమన్న వాసిమాడిదను ఎంబ యీశాయన ప్రచాదనేయన్న నేరవేలసిదర కులతు మాతనాడుత్తానే. “నించు (ఆంతను ఈ కాయుగగ్గమన్న మాడిదనేందు) ఎంబుదన్న ప్రోంతి హిలాతన కృత్యుగళు”³¹ ఎంబ పున్తుకెదింద కఱయబహుదు ఎందు బరేయుత్తానే. యేకూద్య ఇతికాసకారనాద Josephus కీఎగ బరేదిద్దారే.

ఈ నమయదచరేగే యీఎను జాణనాగిద్దను, సియమానునార ఆంతనన్న మనుష్యును ఎందు కరేయపుదాదరే ఆంతను అద్భుతచాద కాయుగగ్గమన్న మాడువాతను - నత్యుపన్న ఆనందదింద స్మీకిలనువ మనుష్యర గురువా గిద్దను. ఆంతను అనేక యేకూద్యరన్న మత్త అనేక అన్వరన్న తన్న బజగె సేళి దుకొండను. ఆంతను క్రీత్తునాగిద్దను; మత్త హిలాతను నమ్మ మధ్యరథలువ ఖూముఖు మనుష్యర నలకేయ మేలేగే ఆంతనిగ క్రూజగే మరణవన్న బిధిసిదను, మౌదలు ఆంతనన్న ప్రీతిసిదవరు ఆంతనన్న తోరేదుజడాల్ల, ఆదుదలంద ఆంతను మారసేయ దినదల్ల అవలగే జీవంతనాగి కాపిసికోండను, ద్వీబిక ప్రచాదిగళ ముంతిజిసిద కాగే ఇప్పగళు పుత్త ఆంతన కులతాద ఇతర ఆశ్చర్యచరంతాద నాబిరారు నంగిగిగళు మత్తాయసింద హేసలనల్పుణ్ణ, క్రీస్తీయ జనాంగ ఈ దినదవరేగే అందుహోణగిల్ల.³²

క్రీస్తును తన్న జీవిత కాలదల్ల “బళ్లేయదన్న మాడలు హోణదను” ఎందు Josephus’ రపర వరది స్వష్టచాగి దృఢికలనుత్తదే (అప్పొన్తులర కృత్యుగళు 10:38).

ನಜರೆತಿನ ಯೇಸು ಯಾರಾದಿದ್ದರು? (16:13-20)

ಆತನ ವ್ಯಕ್ತಿತ್ವದ ಮೇಲೆ ನಮಗಿರುವ ನಂಜಕೆ ಕುಲತ ಯೀಎನುಬಿನ ತ್ವರ್ತಿ ಇಂದು ಸಹ ಅರ್ಥಂತ ಹೃಮುಖವಾಗಿದೆ. ನಾವು ಯೀಎನುಬಿನ ಮೇಲೆ ನಂಜಕೆ ಇಡುತ್ತೇವೆ, ಆದರೆ ನಾವು ಯಾವ ವಿಧಿದ ಯೀಎನುವಿನಲ್ಲಿ ನಂಜಕೆ ಇಡುತ್ತೇವೆ? ಗಾಳಿಯಾದ ಮನುಷ್ಯನು ಯಾರು?

ತುರಾವೆಗಳ ಯೀಎನುಬಿನ ಹೇಳಕೆಯನ್ನು ತುಮಾಣೆಕೆಲನುತ್ತವೆ. ಆತನು ದೈವಿಕನಾಗಿದ್ದೇ ನೆಂದು ಹೇಳಕೆಗಳನು (ಲಾಕ 22:69, 70; ಯೋಹಾನ 14:7-11). ಆತನ ತುಮಾಣಪು ನೆಲರವರಲ್ಲಿಟ್ಟ ತಾವಾದನೆಯಾಗಿದೆ. ಆತನ ಕಾರ್ಯದಾಗಿದೆ (11:2-5; ಲಾಕ 4:16-21), ಮತ್ತು ಇತರರ ನಾಾಷ್ಟಿಯಾಗಿದೆ, ಸ್ತಾನಿಕನಾದ ಯೋಹಾನನ್ನೊಳಗೊಂಡು (ಯೋಹಾನ 1:29-36) ಮತ್ತು ದೇವರು ಸ್ವಂತ ನಾಾಷ್ಟಿ ಮುಡಿದಿದ್ದಾನೆ (3:16, 17; 17:5).

ಯೀಎನ ದೇವರ ಮಗನಾಗಿಲ್ಲದಿದ್ದಾಗ ಪರಿಜಾಮ ಏನಾಗುತ್ತಿತ್ತು? ನಮ್ಮ ಉಪದೇಶ ವ್ಯಧವಾಗುತ್ತು, ತುನರುತ್ತಾನದ ನಂತರ ಆತನನ್ನು ನೋಡಿದ್ದೇವೆ ಎಂದು ಹೇಳಿದ ಎಲ್ಲಾ ಅಪ್ಪೊನ್ತುಲರು ಮತ್ತು ಆದಿ ಕೈಸ್ತರ ನಾಾಷ್ಟಿ ನುಳ್ಳಾಗುತ್ತಿತ್ತು. ತ್ವರ್ತಿನಲ್ಲಿ ನಿತ್ಯ ಹೇಳಿದ ನಮ್ಮ ಶ್ರೀತಿ ಹಾತರು ಇನ್ನೊಂದಿಗೂ ಜೀವಿಸಲಾರರು ಮತ್ತು ಕೈಸ್ತರ ಲೋಕದಲ್ಲಿ ಅರ್ಥಂತ ನಂಕಣ್ಣಕ್ಕೆ ಒಳಗಾದ ಜನರಾಗಿರುತ್ತಾರೆ. ಇದಕ್ಕೆ ವ್ಯಕ್ತಿಗೆತ್ತಿಪಾಗಿ, ಹೊಲನು ಯೀಎನ ಜೀವಿಸಿದ್ದಾನೆ, ಆತನು ಸತ್ತಿದ್ದಾನೆ, ಆತನು ನತ್ತಪರೋಳಿಗಿಂದ ಎದ್ದು ಬಂದಿದ್ದಾನೆ, ಮತ್ತು ಆತನು ಇಂದಿಗೂ ಜೀವಿಸುತ್ತಿದ್ದಾನೆ ಎಂದು ಹೇಳಿದ್ದಾನೆ (1 ಕೌಲಂಥ 15:13-19).

ಪೆತ್ರನ ಅರಿಕೆ ಮಾಡಿಕೊಂಡಿರುವದು (16:16)

ಯೀಎನ ದೇವರ ಕುಮಾರನೆಂದು ಅಲಕೆಮಾಡಿಕೊಂಡಪರಿಣಿ ಹೇತುನು ಹೊದಳನಗಲ್ಲ, ಆದರೆ ಆತನು ನಂಖ್ರಾಣವಾದ ಬಿಧಿದಲ್ಲ ಅಲಕೆ ಮಾಡಿಪರಿಣಿ ಹೊದಳಾಗನು (16:16). ನಾವು “ನನ್ನನ್ನು ಆತನೆಂದು” ಎಂಬ ಯೀಎನುಬಿನ ಹೇಳಕೆಯನ್ನು ನಂಬಬೇಕು (ಯೋಹಾನ 8:23-30). ನಾವು ಆತನನ್ನು ದೇವರ ಕುಮಾರನೆಂದು ನಂಬಬೇಕು ಮತ್ತು ಇತರರ ಎದುರನಲ್ಲಿ ಆತನು ಇಂಥವನಾಗಿದ್ದಾನೆಂದು ಅಲಕೆ ಮಾಡಬೇಕಾಗಿದೆ (10:32, 33).

ತ್ವಿನ್ನನ ನಭೆ (16:18)

ಯೀಎನ ಹೇಳಿದ್ದು “ನಾನು ನನ್ನ ಸಭೆಯನ್ನು ಕಟ್ಟುತ್ತೇನೆ” (16:18). “ನನ್ನ” ಎಂಬ ಸರ್ವನಾಮ ಹೇಳುತ್ತೇದೆ ಮತ್ತು ತನ್ನದೆನ್ನುವ ಒಡಕನವನ್ನು ನೂಡಿಸುತ್ತೇದೆ. ಯಾಕೆಂದರೆ ಆತನು ತನ್ನ ರಕ್ತದಿಂದ ಕೊಂಡುಕೊಂಡಿದ್ದಾನೆ (ಅಪ್ಪೊನ್ತುಲರ ಕೃತ್ಯಾಗಳ 20:28; 1 ಹೇತು 1:18, 19; ನೋಡಿಲ 1 ಕೌಲಂಥ 6:20). ಸಭೆಯ ಆತನ ದೇಹವಾಗಿದೆ (ಎಫೆನ 1:22, 23; ಕೊಲನ್ಸೆ 1:18), ಆತನ ಮದಲಗಿತ್ತಿಯಾಗಿದೆ (ಪ್ರುಕಂಜಿ 21:1, 2; ನೋಡಿಲ ಹೊಮ್ಮಾಪುರ 7:1-4; ಎಫೆನ 5:22, 23), ಆತನ ಹಿಂಡು ಅಗಿದೆ (ಯೋಹಾನ 10:14-16; 1 ಹೇತುನು 5:1-4), ಮತ್ತು ದೇವರ ಕುಂಬವಾಗಿದೆ (1 ಪಿತೋಧಿ 3:15). ವಾಕ್ಯಭಾಗದಲ್ಲಿ ಸಭೆಯನ್ನು ಅನೇಕ ಬಿಧಿಯಾದ ವಣಾಂತಕ್ತ ಹದಗಳಿಂದ ಅಥವಾ ತಲೆಬರಹಗಳಿಂದ ಉಲ್ಲೇಖನಮಾಗಿ, ಸಭೆಯ ತ್ವಿನ್ನಿಗೆ ನಂಬಂಧಿಸಿದ್ದು ಎಂಬುದನ್ನು ಸಹ ನ್ನಾಷ್ಟಿಪಡಿನಲಾಗಿದೆ.

ಇದು ಸತ್ಯವಾಗಿರುವಾಗ, ತ್ವಿನ್ನನ ದೇಹವನ್ನು “ತ್ವಿನ್ನನ ಸಭೆಗಳು” ಎಂದು ನೂಡಿಸುವದನ್ನು ಯಾರಾದರು ಯಾಕೆ ಬಿಯೋಧಿಸಬೇಕು? ಇದು ಸಭೆಗೆ ನ್ಯಾಯೇದ ಆಧಾರತ ಪದನಾಮವಾಗಿದೆ (ರೋಮಾಪುರ 16:16). ಅದೇ ಸಮಯದಲ್ಲಿ ನಾವು ಇದೇ ಒಂದು ಹೆನ್ನಲಸಿಂದ ಸಭೆಯ ಪರಿಚಯವಾಗಬೇಕೆಂದು ಒತ್ತಾಯಿಸಬಾರದು, ಇದು ವಾಕ್ಯಭಾಗದಲ್ಲಿ ಉಪಯೋಗಿಸಿದ ವಾಕ್ಯಾಂಗವಾಗಿದೆ, ಇದು ಸಭೆಯ ತ್ವಿನ್ನಿಗೆ ನಂಬಂಧಿಸಿದ್ದು ಎಂದು ಉತ್ತಮವಾಗಿ ಗುರುತಿಸುತ್ತದೆ (ಎಫೆನ 5:25).

¹Josephus *Wars* 3.10.7. ²Beersheba ଏନ୍ତୁପ ଶ୍ଵରପୁ ଯହାଦାଯିଦଙ୍ଗୀରେ, ଇନ୍ଦ୍ରାଯୀଲନ ଦକ୍ଷିଣ ଭାରତଙ୍ଗ ଅଥବା ଦେଖିବାରେ ନାୟିନାହାପକରୁ 20:1; 1 ନମ୍ବରରେ 3:20; 2 ନମ୍ବରରେ 3:10; 17:11; 24:2, 15; 1 ଅରନ୍ଗରୁଳ 4:25; 1 ଶ୍ରୋଚ କାଳପୁରୁଷୀଙ୍କୁ 21:2; 2 ଶ୍ରୋଚ କାଳପୁରୁଷୀଙ୍କୁ 30:5. ⁴Josephus *Antiquities* 18.2.1; *Wars* 2.9.1. ⁵Josephus *Wars* 3.9.7; 7.2.1. ⁶Josephus *Antiquities* 15.10.3. ⁷Josephus *Life* 13. ⁸David Hill, *The Gospel of Matthew*, The New Century Bible Commentary (Grand Rapids, Mich.: Wm. B. Eerdmans Publishing Co., 1972), 259–60. ମେଲେ ମୁକ୍ତ ଯେତାଯିନ କୁଲତ ଇଂତଜ ନଂକୁଦାଯିପୁ ଯେହାଦ୍ୱୟରୁ ହେଉ କୌଣସିବେଳିରୁ ହେଉଥିଲା କୌଣସିବେଳିରୁ. ⁹Esdras 2.18. ¹⁰ନମ୍ବାରିର ନୁହାତେଗଙ୍ଗଙ୍କୁ, ମାର୍କନୁ “କୁନ୍ତୁ” (ମାର୍କ 8:29) ଏଠି ହେବାତୁରେ ଆଧରେ ଲାକନୁ “ଦେଇଲିବ ବରଜେକାଗିରୁପ କୁନ୍ତୁମୁ” (ଲାକ 9:20) ଏଠିବାରେ.

¹¹ମୁନପ କଞ୍ଚକ ବିନ୍ଦୁ ଯେହାଦ୍ୱୟ ଗ୍ରୂପଫର୍ମ କିମ୍ବା ହେଲେଖିଲୁଛିବେ, “ନେଇଲିଲ, କର୍ତ୍ତନୁ, ମୁକ୍ତ ଆଧର ଅପର ରାଜନାରି ଏହିନ୍ମୁ, ଦାବିଦ କୁମାରନୁ, ନିନ୍ଗି ତିକାରିବା ନମ୍ବାଯିଦଙ୍ଗ ଇନ୍ଦ୍ରାଯୀଲନ୍ମୁ ଆକୁପନ୍ମୁ, ଓ ଦେଇପରେ. ଆଧର ବିଲଦେଇବିନ୍ଦିରେ ଆ ନିକିତ୍ୟ ଆଦିତିକାରିରନ୍ମୁ ନାଶମାଦୁପନ୍ମୁ. ଅନ୍ୟ ଜନିବିଦ ନାଶମାଦୁପ ଯେଇନାହିଁବିନ ଦେଇବାଲିଯିବନ୍ମୁ ଶୁଦ୍ଧ ଗୋଜିନୁପନ୍ମୁ” (*Psalms of Solomon* 17.21, 22). ¹²John Lightfoot, *A Commentary on the New Testament from the Talmud and Hebraica: Matthew—1 Corinthians*, vol. 2, *Matthew—Mark* (Oxford University Press, 1859; reprint, Grand Rapids, Mich.: Baker, 1979), 234. ଲାଦାହରଣେଗାରି ନେଇଲିଲ *Talmud Berakoth* 28b. ¹³Walter Bauer, *A Greek-English Lexicon of the New Testament and Other Early Christian Literature*, 3d ed., rev. and ed. Frederick W. Danker (Chicago: University of Chicago Press, 2000), 809. ¹⁴Ibid. ¹⁵Michael J. Wilkins, “Matthew,” in *Zondervan Illustrated Bible Backgrounds Commentary*, vol. 1, *Matthew, Mark, Luke*, ed. Clinton E. Arnold (Grand Rapids, Mich.: Zondervan, 2002), 102. ¹⁶Hill, 262. ¹⁷Donald A. Hagner, *Matthew 14—28*, Word Biblical Commentary, vol. 33B (Dallas: Word Books, 1995), 470. ¹⁸ଏହିଏ ଆଧରରେ, କେଲିପରୁ “ଅସ୍ତିତ୍ବାର” ଏହିନଦଙ୍ଗରପ 2:20ନ୍ମୁ ତେବେବିକାଳିବିନ୍ଦୁ ଅହୋନ୍ତିଲରନ୍ମୁ ନାଶିନୁତାରେ. ଅପର ତମ୍ଭୁନ୍ମୁ ତାହେ ଜଣ୍ମିବେଳିବିନ୍ଦୁ ଅପର ବୋଲିଥିନ୍ଦେ ନାଶିନୁତାରେ. ¹⁹J. W. McGarvey, *The New Testament Commentary*, vol. 1, *Matthew and Mark* (N.p., 1875; reprint, Delight, Ark.: Gospel Light Publishing Co., n.d.), 145. ²⁰ହେବାନ ଉଦ୍ବନ୍ଦିକିବେଳେ ନଶେଯିବନ୍ମୁ ଗୁରୁତିତଲୁ “ଦେଇ ଜନରୁ” ମୁକ୍ତ “କାଳି ବରୁବିତ” ଏନ୍ତୁପ ପଦପନ୍ମୁ ଲାକଯେବିନିଦ୍ୱାରେ, ଏ ଶ୍ଵରାଗୁରୁ ଇତିର ବେଳେ ରୁମିକିନ ଜନରନ୍ମୁ ନାଶିନୁତାରେ. ନେଇଲିଲିବିନ୍ଦୁ, *ekklēsia* ଏନ୍ତୁପ ହଦ କେଲିପରୁ ନାଲ ଇନ୍ଦ୍ରାଯୀଲ ଅନ ଦେଇ ଜନର ଏଠି ଏଠି ଅଧର କୈବିନ୍ଦୁକୁବେ (ନେଇଲିଲ ଅହୋନ୍ତିଲର କୃତ୍ୟଗରୁ 7:38). ଗ୍ରୀକର “କାଳି ବରୁବିତ” ସ୍ଵତଂତ୍ର ଜନରନ୍ମୁ ଗୁରୁତିତଲୁ *ekklēsia* ଏନ୍ତୁପ ହଦ ଲାକଯେବିନିଦ୍ୱାରେ (ନେଇଲିଲ ଅହୋନ୍ତିଲର କୃତ୍ୟଗରୁ 19:32, 39, 41).

²¹Robert H. Gundry, *Matthew: A Commentary on His Literary and Theological Art* (Grand Rapids, Mich.: Wm. B. Eerdmans Publishing Co., 1982), 331. ²²Jack P. Lewis ରପର ““ହାତାଳିଲେଇକର ବିଲପୁ ଆଧନ୍ମୁ ନେଇଲାନାରଦୁ” (ମାର୍କାଯ 16:18): A Study of the History of Interpretation,” *Journal of the Evangelical Theological Society* 38 (September 1995): 353. ²³Homer *Odyssey* 14.156; *Iliad* 5.646; Aeschylus *Agamemnon* 1291; Hesiod *Theogony* 668, 774; Euripides *Hippolytus* 56–57, 1447; *Hecuba* 1–2; Diogenes Laertius 10.126. ²⁴Wisdom of Solomon 16:13 (NRSV); ନେଇଲିଲ 3 Maccabees 5:51. ²⁵ହାଲେନ୍ତାର ଦେଇଦ ହିଂଦିନ କାଲଦ ବାରିଲୁ ଜଳନ୍ଦ କୃତ ପଟରଣେଗାରି ନେଇଲିଲ Wilkins, 103. ²⁶Arthur Skevington Wood, “Key,” in *The International Standard Bible Encyclopedia*, rev. ed., ed. Geoffrey W. Bromiley (Grand Rapids, Mich.: Wm. B. Eerdmans Publishing Co., 1986), 3:10. ²⁷Talmud *Shabbath* 31ab. ²⁸Lightfoot, 236–41. ²⁹କେ ବିପରଣେଗରୁ Ray Waddle, ଅପର “Year of Jesus . . . but which one and what

beliefs?" ଏହୁପଦଳିଂଦ ତେର୍ମଦକେନାଳ୍ଲାଗିଦେ *The Nashville Tennessean* (11 December 2004): B3. ³⁰Origen *Against Celsus* 1.6. Origen wrote in answer to Celsus' *True Word*, a work that is extant only in Origen's references.

³¹Justin Martyr *Apology* 1.48. ³²Josephus *Antiquities* 18.3.3. ଅନେକ ଜଂଡ଼ିତରୁ Josephus ରହିଥିଲିଏ ତା ହେଉଛିଯିନ୍ତି ବରେଦିଦ୍ଵାରେ ଏଠିମୁଣ୍ଡରେ, ନାମାନ୍ୟବାଦି ଅପରୁ ଅଦରଙ୍ଗରୁଚ ନର୍ତ୍ତବାଦ ଅଂଶରୁ ଯୀହାର୍ଯ୍ୟ ଇତିହାନକାରନିଂଦ ବରେଯିଲ୍ଲୋକ୍ଷଚ ଏଠିମୁଣ୍ଡିକେନାଳ୍ଲାଗିଦେ. (ଜୋଲାଇଲ୍ ଡିସୁଚନ୍ ଲେ ସ୍ଟ୍ରୋବ୍, *The Case for Christ* [Grand Rapids, Mich.: Zondervan Publishing House, 1998], 78–80.)